

DCX SYSTEMS LIMITED CIN: L31908KA2011PLC061686

(Formerly known as DCX Cable Assemblies Pvt Ltd)

Certified **Regd. Office:** Aerospace SEZ Sector, Plot Nos. 29,30 and 107, Hitech Defence and Aerospace Park, Kavadadasanahalli,

Tel: 080-67119555 web:www.dcxindia.com

email:cs@dcxindia.com

Bengaluru Rural – 562110, Karnataka, India

21.05.2023

The Department of Corporate Services **BSE Limited** P J Towers, Dalal Street, Fort Mumbai – 400 001 **Scrip Code - 543650**

The National Stock Exchange of India Exchange Plaza, C-1, Block G Bandra Kurla Complex, Bandra (E) Mumbai – 400 051 Symbol-DCXINDIA

Dear Sir/Madam,

Sub: Advertisement in Newspapers

In pursuance of Regulations 30 and 47 of the SEBI (Listing Obligations and Disclosure Requirements) Regulations, 2015, please find enclosed herewith the newspaper advertisement clippings of the publication of the Audited Financial Results (Standalone & Consolidated) of the Company for the Quarter and Year ended March 31, 2023, duly published in national newspaper of Financial Express (All India Edition) on May 21, 2023 and in regional newspaper of Samyuktha Karnataka (Bengaluru Edition) on May 21, 2023.

The copies of newspaper advertisement will also be hosted on the Company's website at www.dcxindia.com.

Please take the same on your records.

Thanking you,

Yours faithfully,

For DCX Systems Limited

Nagaraj R Dhavaskar Company Secretary, Legal & Compliance Officer M. No: F12503

Particulars

Net Profit/(Loss) for the period (before tax, after exceptional items

Total Comprehensive Income for the period (comprising profit/(loss)

www.bseindia.com and also on the Company's website www.shyamcenturyferrous.com.

respectively, which were subjected to limited Review as required under the Listing Regulations.

publication expenses, Buy Back Tax, Securities Transaction Tax, GST, Stamp duty and other related expenses etc.).

for the period after tax and other comprehensive income after tax)

Net Profit/(Loss) for the period (after tax exceptional items

Paid up Equity Share Capital (Face Value of ₹ 1/- each)

Total Income from Operations

and or extraordinary items)

and or extraordinary items)

Earnings Per Share (of ₹ 1/- each)

NOTES TO FINANCIAL RESULTS:

Date: 19th May, 2023

Place: Kolkata

Basic & Diluted (Not annualised) (₹)

BRAITHWAITE & CO. LIMITED (A Government of India Undertaking) (A MINIRATNA Category-I Company)

Ministry of Railways CIN: U74210WB1976GOI030798 5, Hide Road, Kolkata - 700 043

Braithwaite & Co. Ltd, A Govt. of India Undertaking under

the Ministry of Railways invites applications from Indian Nationals for filling up the posts of Multitasking Staff, Hindi Officer, Administration Assistant. The details of post, qualification and experience required etc. are displayed in Company's website www.braithwaiteindia.com.

Closing Date: The last date & time of receipt of applications will be 24.06.2023, 4.00 PM.

No.: Rectt./2023/3 ED (HR. A. S)

™Nazara™

NAZARA TECHNOLOGIES LIMITED CIN: L72900MH1999PLC122970

Registered Office: 51-54, Maker Chambers III, Nariman Point, Mumbai - 400021, Contact: 91-22-40330800, Email: investors@nazara.com, Website: www.nazara.com

NOTICE OF POSTAL BALLOT

NOTICE is hereby given that pursuant to Sections 108 and 110 and all other applicable provisions, if any, of the Companies Act, 2013 ('the Act'), read with Rule 20 and Rule 22 of the Companies (Management and Administration) Rules, 2014 ('the Rules'), Regulation 44 of the Securities and Exchange Board of India (Listing Obligations and Disclosure Requirements) Regulations, 2015 ('SEBI Listing Regulations') (including any statutory modification(s) or reenactment(s) of the Act or Rules or Listing Regulations, as the case may be, for the time being in force) and General Circulars Nos. 14/2020 dated April 8, 2020, 17/2020 dated April 13, 2020, 22/2020 dated June 15, 2020, 33/2020 dated September 28, 2020, 39/2020 dated December 31, 2020, 10/2021 dated June 23, 2021, 20/2021 dated December 8, 2021, 3/2022 dated May 5, 2022 and 11/2022 dated December 28, 2022 issued by the Ministry of Corporate Affairs ("MCA") (hereinafter collectively referred to as "MCA Circulars") and all other laws, rules and regulations, if any. Nazara Technologies Limited ('the Company') is seeking consent of the members of the Company on special business set out herein, proposed to be passed through Postal Ballot i.e. by voting through remote electronic means ("remote e-voting") only.

In compliance with the MCA Circulars, the Notice of Postal Ballot together with the explanatory statement has been sent on Saturday, May 20,2023, only through electronic mode by e-mail to all those members, whose name appears in the Register of Member/Beneficial Owners as received from the Registrar & Transfer Agent/ Depositories as on Friday, May 12, 2023 ("Cut-off Date") and whose e-mail addresses are registered with the Company/Registrar and Share Transfer Agents or with their Depository Participants. Members whose e-mail id's are not registered with the depositories may also cast their vote by following the e-voting process given in the Notice of

The Notice of Postal Ballot along with the instructions for e-voting is available on the website of the Company at www.nazara.com, website of the stock exchanges i.e. BSE Limited at www.bseindia.com and the National Stock Exchange of India Limited at www.nseindia.com and on the website of Central Depository Services (India) Limited ("CDSL") at www.evotingindia.com.

As per Section 108 of the Act read with rules framed thereunder and Regulation 44 of Listing Regulations, the Company has engaged the services of CDSL for providing e-voting facility to all its members to enable them cast their vote electronically. Members are requested to note that the e-voting shall commence from Monday, May 22, 2023 at 9:00 AM (IST) and shall end on Tuesday, June 20, 2023 at 5:00 PM (IST). Only those members whose names appear on the Register of Members/ List of Beneficial Owners as received from Depositories as on the cut-off date, shall be entitled to avail the facility of remote e-voting. The e-voting module shall be disabled by CDSL for voting thereafter and shall not be allowed beyond the said date and time. Once the vote on a resolution is cast by a member, the member shall not be allowed to change it subsequently or cast the vote again. The resolutions, if approved, shall be deemed to have been passed on the last date of e-voting i.e. Tuesday, June 20,2023, subject to the requisite number of votes in favour of the resolution(s).

The Board of Directors has appointed CS Mannish L. Ghia (ICSI Membership No. FCS 6252), M/s. Manish Ghia & Associates, Company Secretaries, Mumbai as Scrutinizer for conducting the Postal Ballot voting process through e-voting in a fair and transparent manner. The results of the Postal Ballot will be announced on or before Thursday, June 22, 2023. The said results would also be available on the website of the Company at www.nazara.com, BSE Limited at www.bseindia.com and the National Stock Exchange of India Limited at www.nseindia.com and on the website of CDSL.

If you have any queries or issues regarding e-Voting from the CDSL e-Voting System, you can write an e-mail to helpdesk.evoting@cdslindia.com or contact at toll free no. 1800 22 55 33.

All grievances connected with the facility for voting by electronic means may be addressed to Mr. Rakesh Dalvi, Sr. Manager, (CDSL) Central Depository Services (India) Limited, A Wing, 25" Floor, Marathon Futurex, Mafatlal Mill Compounds, N M Joshi Marg, Lower Parel (East), Mumbai - 400013 or send an e-mail to helpdesk.evoting@cdslindia.com or call at toll free no. 1800 22 55 33.

For Nazara Technologies Limited

Date: May 20, 2023 Place: Mumbai

Compliance Officer M.No.A57964

Company Secretary and

Pravesh Palod

INDO-TECH TRANSFORMERS LIMITED

Place: Kancheepuram

Date : May 19, 2023

(₹ in Lacs)

(Audited)

7,638.21

5,686.42

5,688.10

2,221.73

2.56

Year ended

31.03.2023 31.03.2022

18,819.23 21,250.46

(Audited)

3,666.41

2,663.77

2,662.86

2,121.73

1.26

By order of the Board

Managing Director

For Shyam Century Ferrous Limited

Aditya Vimalkumar Agrawal

CIN: L29113TN1992PLC022011 Regd. Office: Survey No. 153-210, Illuppapattu Village, Near Rajakulam,

INDO TECH

STATEMENT OF AUDITED FINANCIAL RESULTS

FOR THE QUARTER AND YEAR ENDED 31 MARCH 2023

Kancheepuram (Dist.) Tamilnadu - 631561. Tel: +91 44 27281854 Email: investor@indo-tech.com; Website: www.indo-tech.com

				(Rs. in Lakhs
PARTICULARS	Quarter ended	Year ended	Quarter ended	Year ended
8/ N.W. res (104) (5.2	31-Mar-2023	31-Mar-2023	31-Mar-2022	31-Mar-2022
	(Audited)	(Audited)	(Audited)	(Audited)
Total income from Operations	14,467	37,091	9,929	28,007
Net Profit / (Loss) for the period (before Tax, Exceptional and/or Extraordinary items)	1,930	2,570	635	1,248
Net Profit / (Loss) for the period before Tax (after Exceptional and/or Extraordinary items)	1,930	2,570	635	1,248
Net Profit / (Loss) for the period after Tax (after Exceptional and/or Extraordinary items)	1,930	2,570	606	1,219
Total Comprehensive Income for the period [Comprising Profiti(Loss) for the period (after tax) and other Comprehensive Income (after tax)]	1,943	2,578	625	1,189
Paid-up equity share capital (face value of Rs.10 each)	1,062	1,062	1,062	1,062
Earnings per share (EPS) (of Rs. 10 each) (for continuing and discontinued operations). Basic and Diluted.	18.17	24.20	5.71	11.48

. The above is an extract of the detailed format of Audited Financial Results for the Quarter/Year ended 31"March 2023 filed with the Stock Exchanges under Regulation 33 of the SEBI (Listing Obligations and Disclosure Requirements) Regulations 2015. The full format of the Financial Results are available on the Company's website at www.indo-tech.com and on the website of the Stock Exchanges at www.bseindia.com and www.nseindia.com.

> For INDO-TECH TRANSFORMERS LIMITED Shridhar Gokhale

Whole-Time Director DIN: 08349732

TANVI FOODS (INDIA) LIMITED

Regd Off: Flat No.101, Alekhya Homes Temple Tree, Raghavendra Colony, Kondapur, Hyderabad, Telangana, 500084. CIN: L15433TG2007PLC053406, Website: https://tanvifoods.com/Email ID: investors@tanvifoods.com Contact: 040-2932 2233.

NOTICE

Notice is hereby given that an Extra Ordinary General Meeting (EGM) of the Company will be held on Wednesday, June 14, 2023 at 11:00 A.M at Flat No. 101, Alekhaya Homes Temple Tree, Raghavendra Colony Kondapur, Hyderabad – 500084, Telangana. Notice of the said EGM, E-Voting instructions etc., have been sent to the members of the Company electronically whose e-mail IDs are registered with the Depositories and in physical mode to all the other members at their registered addresses. The dispatch e-mail transmission of Notice of EGM has been completed on June 19, 2023. The copies of aforesaid notice along with other documents as mentioned in the notice are available on the website of the Company (https://tanvifoods.com/) and for inspection at the registered office of the Company during the office hours.

of Companies (Management and Administration) Rules, 2014, as amended, and Regulation 44 of SEBI (Listing Obligation and Disclosure Requirements) Regulations, 2015, the Company is offering e-voting facility to its members in respect of all the items of business to be transacted at this EGM. The members may transact the said business through voting by electronic means. The Company has engaged Central Depository Services (India) Limited as the authorized agency to provide the e-voting facility. The remote e-voting facility will commence on Sunday, June 11, 2023 at 09:00 A.M and

Pursuant to the provisions of Section 108 of the Companies Act, 2013 read with Rule 20

close on Tuesday, June 13, 2023 at 05:00 P.M (both days inclusive) and shall not be available thereafter. The remote e-voting shall not be allowed after the said date and time and the e-voting module shall be disabled for voting thereafter. During this period, only a person whose name is recorded in the Register of members or Register of beneficial owners maintained by the Depositories as on the cut-off date, i.e., Wednesday, June 07 2023, shall be entitled to avail the facility of remote e-voting / voting in the EGM. The voting rights of the members for e-voting and for physical voting at the meeting shall be in proportionate to their shareholding in the paid up equity share capital of the Company as on the said cut-off date.

Any person who acquires shares of the Company and becomes its member after the dispatch of the notice and also holds shares as on cut-off date may cast his vote by remote e-voting / voting in the EGM. Further, if already registered with CDSL for remote e-voting then you can use existing User ID and Password for casting your vote. You may also approach the Company for required assistance in connection with generation of User ID / Password in order to exercise your right to vote.

Facility of voting through Physical Ballot is being made available at the EGM. Members attending the meeting, who have not already cast their vote by remote e-voting may exercise their right at the meeting. A member who has cast his vote by remote e-voting may participate in the EGM even after exercising his right to vote through remote e-voting but shall not be allowed to vote in the meeting.

The notice of the EGM along with e-voting instructions, are available on the Company's

website https://tanvifoods.com/ and also on the website of CDSL, www.cdslindia.com. Members are requested to refer e-voting instructions contained in the Notice of the extra ordinary general meeting of the Company, regarding the process and manner for e-voting by electronic means.

For any query or grievance, members may contact CDSL at Toll free No. 18002005533 or write an e-mail to helpdesk.evoting@india.com or contact the Company Secretary & Compliance Officer by writing an email to investors@tanvifoods.com

For TANVI FOODS (INDIA) LIMITED

SRI NAGAVEER ADUSUMILLI Place: Hyderabad **CHAIRMAN & MANAGING DIRECTOR** Date: 20-05-2023 DIN: 02096695

CASPIAN IMPACT INVESTMENTS PRIVATE LIMITED CIN: U65993TG1991PTC013491

Regd Office: 4th Floor, Ventureast Plaza, Plot No - 40 & 41, Financial District, Hyderabad - 500032, Telangana, India. Tel: +9140 66297100 Email: info@caspian.in Website: www.caspian.in

EXTRACT OF STANDALONE AND CONSOLIDATED AUDITED FINANCIAL RESULTS FOR THE **QUARTER AND YEAR ENDED MARCH 31, 2023**

SHYAM CENTURY FERROUS LIMITED

CIN: L27310ML2011PLC008578

Regd.Office: Vill.: Lumshnong, PO: Khaliehriat, Dist. East Jaintia Hills, Meghalaya - 793210

Phone: 0365-278215, Fax: (033)22483539

Email: investors@shyamcenturyferrous.com; website: www.shyamcenturyferrous.com

Extract of Audited Financial Results for the Quarter/Year ended 31st March, 2023

1. The above is an extract of the detailed format of Audited Financial Results for the Quarter/year ended 31st, March 2023 which were reviewed by the Audit Committee and

2. The Company is primarily engaged in the manufacture and sale of ferro silicon. There are no separate reportable segments as per Ind AS 108, "Operating Segments".

In terms of approval of the Board of Directors obtained at its meeting held on 11th August, 2022 and approval of shareholders obtained on 14th September, 2022, the

Company had offered Buy Back of 1,00,00,000 fully paid-up equity shares of face value of ₹ 1 each to all eligible equity shareholders of the Company on a proportionate

basis through tender offer route using Stock Exchange mechanism at a price of ₹ 28 each. The buyback of equity shares commenced on 25th October, 2022 and closed on

9th November, 2022. Accordingly, the Company bought back and extinguished a total of 1,00,00,000 Equity Shares of ₹ 1 each and payment to the eligible shareholders

were completed on 17th November, 2022. The buyback resulted in a cash outflow of ₹28 crores (excluding transaction costs such as Brokerage, filing fees, advisory fees,

The figures for the quarter ended 31st March, 2023 and 31st March, 2022 are the balancing figure between audited figures in respect of the full financial year ended 31st

Figures of the previous period/year have been regrouped and reclassified to conform to the classification of current period, wherever necessary.

March, 2023 and 31st March, 2022 respectively and the unaudited published year to date figures for the nine month upto 31st December, 2022 and 31st December 2021

approved at the meeting of the Board of Directors held on 19th May, 2023. It has been filed with the Stock Exchanges under Regulation 33 of the SEBI (Listing Obligations

and Disclosure Requirements) Regulations, 2015. The full format of the Financial result are available on the Stock Exchange websites - www.nseindia.com and

Quarter ended

31.12.2022

4,143.60

778.73

579.92

579.13

0.27

2,121.73

31.03.2022

(Audited)

(Refer Note 4)

6,267.47

2,868.86

2,121.40

2,120.63

2,221.73

0.95

31.03.2023

(Audited)

6,742.77

1,068.13

728.83

730.28

0.34

2,121.73

Refer Note 4) (Unaudited)

(All amounts are in ₹ Lakhs, except for details of EPES and ratios)

e Na	Particulars		Standa	Consolidated				
S. No	ratticulars	Quarte	r Ending	Year E	nding	Year Ending		
		31 March 2023 Audited	31 March 2022 Audited	31 March 2023 Audited	31 March 2022 Audited	31 March 2023 Audited	31 March 2022 Audited	
1	Total Income from Operations	2,316	1,689	8,462	6,785	8,462	6,785	
2	Net Profit / (Loss) for the period (before Tax, Exceptional and/or Extraordinary items)	45	(41)	396	17	396	17	
3	Net Profit / (Loss) for the period before Tax (after Exceptional and/or Extraordinary items)	45	(41)	396	17	396	17	
4	Net Profit / (Loss) for the period after Tax (after Exceptional and/or Extraordinary items)	100	(37)	336	20	336	20	
5	Total Comprehensive Income for the period (Comprising Profit / (Loss) for the period (after Tax) and Comprehensive Income (after Tax)	54	(119)	266	291	266	291	
6	Paid up Equity Share Capital	667	667	667	667	667	667	
7	Reserves (excluding Revaluation Reserve)	15,802	15,466	15,802	15,466	15,802	15,466	
8	Securities Premium Account	10,862	10,862	10.862	10,862	10,862	10,862	
9	Net worth	17,712	17,446	17,712	17,446	17,712	17,446	
10	Paid up Debt Capital/ Outstanding Debt	50,579	44,926	50,579	44,926	50,579	44,926	
11	Outstanding Redeemable Preference Shares	2000	77.55	20000000	1111111	1000000		
12	Debt/Equity Ratio	2.85	2.57	2.85	2.57	2.85	2.57	
13	Earnings Per Share (of (₹) 10 each) (for continuing and discontinued operations)		744					
	(a) Basic (₹)	1.50	(0.55)	5.04	0.30	5.04	0.30	
	(b) Diluted (₹)	1.50	(0.55)	5.04	0.30	5.04	0.30	
14	Capital Redemption Reserve	163	163	163	163	163	163	
15	Debenture Redemption Reserve (Refer Note 3)	N.A.	N.A.	N.A.	N.A.	N.A.	N.A.	
16	Debt Service Coverage Ratio (Refer Note 4)	N.A.	N.A.	N.A.	N.A.	N.A.	N.A.	
17	Interest Service Coverage Ratio (Refer Note 4)	N.A.	N.A.	N.A.	N.A.	N.A.	N.A.	

Place: Hyderabad

Date : 19 May 2023

- 1. The above is an extract of the detailed format of Audited financial results for the Quarter and year ended March 31, 2023 filed with the Stock Exchange under Regulation 52 of the SEBI (Listing Obligations and Disclosure Requirements) Regulations, 2015 ('Listing Regulations'). The full formats of the quarterly financial results are available on the websites of the Stock Exchange at www.bseindia.com and on the Company's website at www.caspiandebt.in.
- For the other line items referred in regulation 52 (4) of the Listing Regulations, pertinent disclosures have been made to BSE and can be accessed at www.bseindia.com Debenture redemption reserve is not required in respect of privately placed debentures in terms of Rule 18(7)(b)(ii) of Companies (Share Capital and Debenture) Rules 2014.

4 Debt service coverage ratio and Interest service coverage ratios are not applicable for Non Banking Finance Company (NBFC) and accordingly no disclosure has been made.

For Caspian Impact Investments Private Limited

Avishek Gupta Managing Director DIN: 09351254

DEX Systems Ltd (formerly known as DCX Cable Assemblies Pvt Ltd) Reg. Off. Address: Plot#29,30&107 | Aerospace SEZ Park, KIADB Industrial Area, Devanahalli Taluk, Bengaluru, Karnataka 562110,

CIN: L31908KA2011PLC061686, Website: www.dcxindia.com, Telephone: + (91) (80) 67119527 EXTRACT OF STANDALONE AND CONSOLIDATED FINANCIAL RESULTS FOR THE QUARTER AND FOR THE YEAR ENDED MARCH 31, 2023 (Rs.in Millions)

	STANDALONE CONSOLIDATED										
NI.		7.0	uarter End		N	Ended		arter End	1,74		Ended
SI.			31-12-2022							31-03-2023	
Ю.		(AUDITED)	(UNAUDITED)	(AUDITED)	(AUDITED)	(AUDITED)	(AUDITED)	(UNAUDITED) (AUDITED)	(AUDITED)	(AUDITED)
•	Total Income from Operations	5,105.45	3,559.50	3,740.37	12,536.29	11,022.73	5,105.45	3,559.50	3,740.37	12,536.34	11,022.73
•	Net Profit / (Loss) for the	-			-		7	7			
	period (before Tax, Exceptional										
197	and/or Extraordinary items)	504.00	199.66	319.55	861.03	755.61	504.36	197.92	319.47	857.72	755.55
3	Net Profit / (Loss) for the period										
	before tax (after Exceptional										_
	/or and Extraordinary items)	504.00	199.66	319.55	861.03	755.61	504.36	197.92	319.47	857.72	755.55
	Net Profit / (Loss) for the period										
	after tax (after Exceptional	440.00	170.00	204.04	700 40	050.44	444.00	474 40	204.40	74.0.04	050.00
	and/or Extraordinary items)	410.89	172.86	324.21	720.12	656.14	411.26	171.12	324.13	716.81	656.08
	Total Comprehensive Income									0	
	for the period [Comprising Profit / (Loss) for the period (after tax)										
	and Other Comprehensive										
	Income (after tax)]	428.63	172.94	324.42	738.29	655.93	428.99	171.20	324.34	734.98	655.87
- 70	Paid-up Equity Share Capital	720.03	112.34	327.72	100.23	555.55	720.33	111.20	324.34	104.30	333.07
	(Face value of Rs.2/- per share)	193.45	193.45	154.80	193.45	154.80	193.45	193.45	154.80	193.45	154.80
	Reserves (excluding							1			
	Revaluation Reserve)				5,477.13	1,021.17				5,473.76	1,021.10
	Earnings Per Share (of Rs.2/-										
	each) (for continuing and										
	discontinued operations)										
100	(Not Annualised)				,	,	,	,			
	1. Basic (Rs)	4.25	1.96	4.29	8.47	9.19	4.25	1.94	4.29	8.44	9.19
	2. Diluted (Rs)	4.25	1.96	4.29	8.47	9.19	4.25	1.94	4.29	8.44	9.19
NO.	TC.		VI IA	9		1	U.	61	100		V 51

1. The above financial results were reviewed by the Audit Committee and approved by the Board of Directors at its meeting held on May 19, 2023 2. The above is an extract of the detailed Audited Standalone and Consolidated Financial Results of the Quarter and Year Ended 31.03.2023 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the Quarter and Year Ended 31.03.2023 is available on the websites of Stock Exchanges at (URL: https:// www.nseindia.com) (https://www.bseindia.com) and also on the Company's website (URL: https://www.dcxindia.com)

. The Company is exclusively engaged in the business of manufacturing of electronic subsystems (Systems integration) and cable harness for both international and domestic Aerospace and defence sector. As per IND AS 108, Systems Integration constitutes more than 90% to the total turnover, the financial results are disclosed under one operating segment. As required Under the Regulation 33 of the SEBI (Listing Obligations and Disclosures Requirements) Regulations 2015, the review by the Statutory

Auditors has been completed of the Quarter and Year Ended 31.03.2023 and, the unmodified review report of the Statutory Auditors is being filed with the BSE Limited and National Stock Exchange of India Limited.

For DCX Systems Limited Sd/-

Dr.H S Raghavendra Rao **Chairman & Managing Director** FORTIS MALAR HOSPITALS LIMITED

(CIN: L85110PB1989PLC045948)

Regd. Office: Fortis Hospital, Sector 62, Phase - VIII, Mohali-160062 Tel: 0172 5096001; Fax No: 0172 5096002; Website: www.fortismalar.com; Email: secretarial.malar@malarhospitals.in

STATEMENT OF CONSOLIDATED AUDITED FINANCIAL RESULTS FOR THE QUARTER AND FINANCIAL YEAR ENDED MARCH 31, 2023

(₹ in Lakhs except EPS)

	%		akns except EPS	
	22	Consolidated	30	
Particulars	Quarter Ended March 31, 2023 (Audited)	Financial Year Ended March 31, 2023 (Audited)	Quarter Ended March 31, 2022 (Audited)	
Revenue from Operations	2,065.63	8,595.08	2,261.51	
Profit / Loss for the period (before Tax, Exceptional and / or Extraordinary items)	(216.88)	(700.79)	6.43	
Profit / Loss for the period before tax (after Exceptional and / or Extraordinary items)	(216.88)	(700.79)	6.43	
Loss for the period after tax (after Exceptional and/or Extraordinary items)	(698.66)	(1,548.11)	(45.12)	
Total Comprehensive loss for the period / year (Comprising loss for the period (after tax) and Other Comprehensive income (after tax))	(765.58)	(1,595.91)	(39.53)	
Equity Share Capital (Face Value of Rs. 10/- per share)				
Reserves (excluding Revaluation Reserve) as shown in the Audited Balance Sheet of the previous year	NA	4,541.54	NA	
Earnings Per Share (face value of Rs. 10 /- each) (for continuing and discontinued operations) - (a) Basic (b) Diluted	(3.73) (3.73)	(8.26) (8.26)	(0.24) (0.24)	
		Standalone		
Particulars	Quarter Ended March 31, 2023 (Audited)	Financial Year Ended March 31, 2023 (Audited)	Quarter Ended March 31, 2022 (Audited)	
Revenue from Operations	2,065.63	8,595.08	2,261.51	
10	W No.			

1. The above is an extract of the detailed format of financial results for the quarter and year ended March 31, 2023 submitted with Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the financial results are available on the websites of the Stock Exchange i.e www.bseindia.com and that of the company at www.fortismalar.com.

Fortis Malar Hospitals Limited For and on Behalf of Board of Directors

(707.75)

(1,553.32)

Chandrasekar R Whole Time Director

DIN: 09414564

5.42

(45.77)

financialexp.epa.in

Place: Bengaluru

Dated: 19 May 2023

B. Previous period's figures have been regrouped/reclassified wherever necessary.

DIN: 00379249

Date: May 19, 2023

Profit / Loss Before Tax

Profit / Loss After Tax

Place: Chennai

(219.37)

(700.52)

BENGALURU

610 ವಿದ್ಯಾರ್ಥಿಗಳಿಗೆ

ಸಂ.ಕ.ಸಮಾಚಾರ, ದೊಡ್ಡಬಳ್ಳಾಪುರ

ತಾಲ್ಲೂಕಿನ ಹೊರವಲಯದಲ್ಲಿರುವ

ಗೀತಂ ಶಿಕ್ಷಣ ಸಂಸ್ಥೆಯಲ್ಲಿ 14ನೇ

ಸಮಾರಂಭದಲ್ಲಿ 2022-23ನೇ

ಶೈಕ್ಷಣಿಕ ಸಾಲಿನಲ್ಲಿ ಪದವಿ ಶಿಕ್ಷಣ

ಮುಗಿಸಿದ 610 ವಿದ್ಯಾರ್ಥಿಗಳಿಗೆ

ಉನ್ನತ ಶಿಕ್ಷಣ ವಿಭಾಗದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷರಾದ ಡಾ.ಟಿ.ಜಿ.ಸೀತಾರಾಂ ಪದವಿ ಪ್ರದಾನ ಮಾಡಿದರು. ಘಟಿಕೋತ್ಸವದಲ್ಲಿ ಒಟ್ಟು 509 ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ವಾತಕೋತ್ತರ, 19 ವಿದ್ಯಾರ್ಥಿಗಳಿಗೆ ವಿಜ್ಞಾನ

ಪದವಿ, 82 ವಿದ್ಯಾರ್ಥಿಗಳಿಗೆ

ಮ್ಯಾನೇಜೆಂಟ್ ಪದವಿಯನ್ನು ಪ್ರದಾನ ಮಾಡಲಾಯಿತು. ಗೀತಂ

ಅಧ್ಯಕ್ಷರ ಚಿನ್ನದ ಪದಕಗಳನ್ನು

ಅತ್ಯುತ್ತಮ ಸಾಧನೆ ಮಾಡಿದ 10

ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಘಟಕೋತ್ಸವವನ್ನುದ್ದೇಶಿಸಿ

ಯಾವಾಗಲೂ ನಾವೀನ್ಯತೆ

ಮಾಡಿದ ಪದವೀಧರರ

ಶಿಕ್ಷಣದ ಜೀವಾಳವಾಗಿರುತ್ತದೆ.

ಇಂದು ಈ ಗಣನೀಯ ಸಾಧನೆ

ಸಾಧನೆಗಳನ್ನು ಗುರುತಿಸಲು ನಾವು

ಒಟುಗೂಡಿರುವ ಈ ಸಂದರ್ಭದಲ್ಲಿ

ಆವಿಷ್ಕಾರಗಳು ಆಗುವುದರ ತುರ್ತು

ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾದ

ಅಗತ್ಯತೆಗಳನ್ನು ಗುರುತಿಸುತ್ತೇವೆ

ಗೀತಂ ಶಿಕ್ಷಣ ಸಂಸ್ಥೆಯ

ಮಾತನಾಡಿದರು. ಉಪಕುಲಪತಿ

ಪ್ರೊ.ದಯಾನಂದ ಸಿದ್ದಪಟ್ಟಂ,

ಅಧ್ಯಕ್ಷ ಶ್ರೀ ಭರತ್ ಸೇರಿದಂತೆ

ಗೀತಂ ಶಿಕ್ಷಣ ಸಂಸ್ಥೆಯ ಆಡಳಿತ

ಅಧ್ಯಕ್ಷರಾದ ಎಂ.ಶ್ರೀ ಭರತ್

ಎಂದರು.

ಡಾ.ಟಿ.ಜಿ.ಸೀತಾರಾಂ ಮಾತನಾಡಿ,

ವರ್ಷದ ಘಟಿಕೋತ್ಸವವನ್ನು

ಶನಿವಾರ ಆಯೋಜನೆ

ಮಾಡಲಾಗಿತ್ತು, ಈ

ಪದವಿ ಪ್ರದಾನ

ಹೌಸಿಂಗ್ ಡೆವೆಲಪ್ಮಮೆಂಟ್ ಫೈನಾನ್ಸ್ ಕಾರ್ಮೋರೇಷನ್ ಅಮಿಟೆಡ್ ಶಾಖಾ ಕಜೀಲಿ: 1ನೇ ಮಹಡಿ, ಶ್ರೀ ಹರಿ ಟವರ್ಸ್, #59ಎ-15/1, ಮೇರಿ ಸ್ಟೇಲ್ಲಾ ಕಾಲೇಜ್ ಹತ್ತಿರ, ವಿಜಯವಾಡ - 520008.

ಸ್ವಾಧೀನ ಪ್ರಕಟಣೆ

ಆದಾಗ್ಯೂ ಹೌಸಿಂಗ್ ಡೆವೆಲಪ್ ಮೆಂಟ್ ಫೈನಾನ್ಸ್ ಕಾರ್ಮೋರೇಷನ್ ಲಿಮಿಟೆಡ್ ಅಧಿಕೃತ ಅಧಿಕಾರಿಯು ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಮನರ್ನನಿರ್ಮಾಣ ಮತ್ತು ಭದ್ರತಾ ಬಡ್ಡಿ ಕಾಯ್ದೆ ಜಾರಿ, 2002 ಮತ್ತು 2002ರ ಭದ್ರತಾ ಬಡ್ಡಿ (ಜಾರಿ) ಕಾಯ್ಕೆಯ ಸೆಕ್ಟನ್ 13(12) ರಡಿ ನಿಯಮ 3ರಲ್ಲಿ ಓದಿಕೊಂಡಂತೆ ಪ್ರದತ್ನ ಮಾಡಲಾಗಿರುವ ಅಧಿಕಾರವನ್ನು ಉಪಯೋಗಿಸಿಕೊಂಡು ಹೇಳಲಾದ ಕಾಯ್ದೆ ಸೆಕ್ಷನ್ 13(2) ರಡಿ ತಗಾದೆ ನೋಟಿಸ್ ಜಾರಿಮಾಡಲಾಗಿದ್ದು, ಸಾಲಗಾರ(ರು), ಕಾನೂನು ಉತ್ತರಾಧಿಕಾರಿ(ಗಳು) ಹಾಗೂ ಕಾನೂನು ಪ್ರತಿನಿಧಿ(ಗಳು) ಅವರ ಹೆಸರಿನ ಮುಂದೆ ನಮೂದಿಸಲಾದ ಮೊತ್ತದ ಜೊತೆಗೆ ಬಡ್ಡಿ ಸೇರಿ ನೋಟಸ್ನಲ್ಲಿ ತಿಳಿಸಲಾದ ಮೊತ್ತ ಹಾಗೂ ಪಾವತಿಯಾಗುವವರೆಗಿನ ಪ್ರಾಸಂಗಿಕ ವೆಚ್ಚ, ಶುಲ್ತ, ದರ ಸೇರಿ ಬಾಕಿ ಮೊತ್ತವನ್ನು ನೋಟಸ್ ನೀಡಿದ

ಕ್ರಮ	ಸಾಲಗಾರ(ರು), ಕಾನೂನು ಉತ್ತರಾಧಿಕಾರಿ(ಗಳು)	ಬ ಾಕಿ	ತಗಾದೆ ಸೂಚನೆ	ಸ್ವಾಧೀನ ಸೂಚನೆ	$k_{\!\scriptscriptstyle 0}^{\!\scriptscriptstyle 0}$ ರಾ $k_{\!\scriptscriptstyle 0}^{\!\scriptscriptstyle 0}$ $/$ ಭದ್ರತಾ ಸ್ವತ್ತಿನ ವಿವರ
ಸಂಖ್ಯೆ	ಹಾಗೂ ಕಾನೂನು ಪ್ರತಿನಿಧಿ(ಗಳು) ಹೆಸರು	ಮೊತ್ತ	ದಿನಾಂಕ	ದಿನಾಂಕ	
1.	ಶ್ರೀ ಚಿತ್ತರಾಜುಲು ಸತೀಶ ಕುಮಾರ (ಸಾಲಗಾರರು) ಸಾಲದ ಸಂಖ್ಯೆ: 630056171 & 629134529	ರೂ 47,84,131/- ದಿನಾಂಕ : 30 ನವೆಂಬರ್ 2021 ರಂತೆ	17 രീൻറമാല് 2021	19 ಮೇ 2023 ಘೌತಕ ಸ್ಥಾಧೀನ	ಸ್ವತ್ತಿನ ಎಲ್ಲ ಭಾಗ–ವಿಭಾಗ ಸೇರಿ ವಸತಿ ಫ್ಯ್ಯಾಟ್ ನಂ. 406, ನಾಲ್ಕನೇ ಮಹಡಿ, "ಸಿಎಂ ಹಬಿಟಟೆ" ಪ್ಲಿಂತ್ ಏರಿಯಾ 1220 ಚದರ ಅಡಿ, ಕಾಮನ್ ಏರಿಯಾ 305 ಚದರ ಅಡಿ & ದ್ವಿ ಚಕ್ತ & ಕಾರು ಪಾರ್ಕಿಂಗ್ ಏರಿಯಾ 120 ಒಟ್ಟು ಏರಿಯಾ 1645 ಚದರ ಅಡಿ, ಜೊತೆಗೆ ಅವಿಭಜಿತ ಪಾಲು ಭೂಮಿ ಅಳತೆ 68 ಚದರ ಯಾರ್ಡ್ ಅಥವಾ 57.12 ಚದರ ಮೀ. ಒಟ್ಟು ವಿಸ್ತರ್ಣ 2710.4 ಚದರ ಯಾರ್ಡ್ಸ್ ಅಥವಾ 2266.16 ಚದರ ಮೀ. ಸರ್ವೇ ನಂ. 81/1 (ಎಸಿ. 0.58 ಸೆಂಟ್ಸ್ ಅದರಲ್ಲಿ ಎಸಿ. 0.28 ಸೆಂಟ್ಸ್) & ಸರ್ವೇ ನಂ. 81/2 (ಎಸಿ. 0.58 ಸೆಂಟ್ಸ್ ಅದರಲ್ಲಿ ಎಸಿ. 0.28 ಸೆಂಟ್ಸ್) ಹಿ ಸರ್ವೇ ನಂ. 81/2 (ಎಸಿ. 0.58 ಸೆಂಟ್ಸ್ ಅದರಲ್ಲಿ 0.28 ಸೆಂಟ್ಸ್) ಒಟ್ಟು ಎಸಿ. 0.56 ಸೆಂಟ್ಸ್ ಅಥವಾ 2710.4 ಚದರ ಯಾರ್ಡ್ಸ್, ಕೊಲನಕುಂಡ್ ಗ್ರಾಮ & ಪಂಚಾಯತ್, ತಾಡೆಜ್ರು ಮಂಡಳ, ಗುಂಟೂರು ಜಿಲ್ಲೆ ಎಸ್ಆರೊ ಮಂಗಲಗಿರಿ, ಒಟ್ಟು ಭೂಮಿಯ ಚಿಕ್ಕಾರಾಂಥ - ಹೂರ್ವ ಶೇಕ್ ಮೊಹಮ್ಮದ್ ಪರೀಫ್ ಅವರ ಭೂಮಿ, ದಕ್ಷಿಣ ಗುತ್ತನ ರಾಧಾಕೃಷ್ಣ ಅವರ ಭೂಮಿ, ಹೆತ್ತಿಮೇ ಕೊಲನ ಕುಂಡ ಇಪ್ಪಟಮ್ ನೀರಾವರಿ ಪಂತ ಕಾಲುವೆ ದಾರಿ, ಉತ್ತರ: ಎಂ. ನಾರಾಯಣ ಮೂರ್ತಿ & ಚಿತ್ತುರಿ ಬಾಬು ಅವರ ಭೂಮಿ & 40 ಅಡಿ ರಸ್ತೆ, ಫ್ಲ್ಯಾಟ್ ನಂ. 406, 4ನೇ ಮಹಡಿ ಹಿಎಂ ಹೆಜಟಟೆ ಇದರ ಚಕ್ಕಾಬಂಧಿ: - ಹೂರ್ವ: ಕಾಮನ್ ಕಾರಿಡಾರ್ & ಮೆಟ್ಟಲುಗಳು, ದಕ್ಷಿಣ: ಓಪನ್ ಟು ಸ್ಟೈ, ಪತ್ದಿಮ: ಓಪನ್ ಟು ಸ್ಟೈ, ಉತ್ತರ: ಓಪನ್ ಟು ಸ್ಟೈ, ಪತ್ದಿಮ: ಓಪನ್ ಟು ಸ್ಟೈ, ಪತ್ದಿಮ: ಓಪನ್ ಟು ಸ್ಟೈ, ಪತ್ದಿಮ: ಓಪನ್ ಟು ಸ್ಟೈ, ಉತ್ತರ: ಓಪನ್ ಟು ಸ್ಟೈ,

* ಜೊತೆಗೆ ಅನ್ವಯವಾಗುವ ಬಡ್ಡಿ, ಪ್ರಾಸಂಗಿಕ ವೆಚ್ಚ, ಶುಲ್ಕ, ದರ ಇತ್ಯಾದಿ ಹಾಗೂ ಪಾವತಿಯಾಗುವವರೆಗಿನ ಮೊತ್ತ ಸೇರಿ.

ಆದಾಗ್ಯೂ, ಈ ಮೇಲೆ ತಿಳಿಸಲಾದ ಸಾಲಗಾರರು ಬಾಕಿ ಮೊತ್ತವನ್ನು ಮರುಪಾವತಿಸಲು ವಿಫಲರಾದ ಕಾರಣ ಸಾಮಾನ್ಯವಾಗಿ ಸಾರ್ವಜನಿಕರು ಮತ್ತು ವಿಶೇಷವಾಗಿ ಈ ಮೇಲೆ ತಿಳಿಸಲಾದ ಸಾಲಗಾರರಿಗೆ ನೋಟಿಸ್ ನೀಡಲಾಗಿದ್ದು, **ಎಚ್ಡಿಎಫ್ಸಿಯ ಅಧಿಕೃತ ಅಧಿಕಾರಿಯು** ಕಾಯ್ದೆಯ ಸೆಕ್ಷನ್ 13(4) ರಡಿ ಮೇಲಿನ ನಿಯಮಗಳ ಅಧಿನಿಯಮ 8ರಲ್ಲಿ ಓದಿಕೊಂಡಂತೆ ಅವನಿಗೆ/ಅವಳಿಗೆ ಪ್ರದತ್ತ ಮಾಡಿರುವ ಅಧಿಕಾರವನ್ನು ಉಪಯೋಗಿಸಿಕೊಂಡು ಈ ಮೇಲೆ ತಿಳಿಸಿದ ಸ್ಥಿರಾಸ್ತಿ/ ಭದ್ರತಾ ಸ್ವತ್ತನ್ನು ಈ ಮೇಲೆ ತಿಳಿಸಲಾದ ದಿನಾಂಕದಂದು ಸ್ವಾಧೀನ ಪಡೆಸಿಕೊಂಡಿದ್ದಾರೆ.

ವಿಶೇಷವಾಗಿ ಸಾಲಗಾರರು ಮತ್ತು ಸಾಮಾನ್ಯ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಸುವುದೇನೆಂದೆರೆ ಯಾರೂ ಕೂಡಾ ಸದರಿ ಸ್ಥಿರಾಸ್ತ್ರಿ / ಭದ್ರತಾ ಸ್ವತ್ತಿನೊಂದಿಗೆ ವ್ಯವಹರಿಸಕೂಡದು ಮತ್ತು ಹಾಗೊಮ್ಮೆ ಈ ಮೇಲೆ ತಿಳಿಸಿದ ಸ್ಥಿರಾಸ್ತ/ ಭದ್ರತಾ ಸ್ವತ್ತಿನೊಂದಿಗೆ ವ್ಯವಹರಿಸುವುದೇ ಆಗಿದ್ದಲ್ಲಿ ಅಂಥವರು ಸಾಲದ ಮೊತ್ತವನ್ನು ಮತ್ತು ಅದರೊಂದಿಗೆ ಬಡ್ಡಿಯನ್ನೂ ಸಹ **ಹೌಸಿಂಗ್ ಡೆವೆಲಪ್ಮೊಂ**ಚ್ **ಫೈನಾನ್ಸ್ ಕಾರ್ಮೋರೇಷನ್** ಲಿಮಿಟೆಡ್ ಅವರಿಗೆ ಸಾಲದ ಒಪ್ಪಂದದಂತೆ ಪಾವತಿಸುವ ಬದ್ದತೆಗೆ ಒಳಪಟ್ಟಿರುತ್ತಾರೆ.

ಕಾಯ್ದೆ ಸೆಕ್ಟನ್ 13ರ ಉಪ-ನಿಯಮ (8)ರಲ್ಲಿ ಒದಗಿಸಿರುವ ಸ್ವತ್ತುಗಳನ್ನು ಮರು ಪಡೆಯುವಿಕೆಗೆ ನೀಡಲಾಗಿರುವ ಸಮಯಕ್ಕೆ ಸಂಬಂಧಿಸಿದಂತೆ ಸಾಲಗಾರರ ಗಮನಕ್ಕೆ ತರಲಾಗಿದೆ. ಡ್ರಾ ಮತ್ತು ದಾಸ್ತಾನು ಮಾಡಲಾ ಪ್ರತಿಗಳು ಈ ಕೆಳಗೆ ಸಹಿ ಮಾಡಿದವರ ಬಳಿಯಿವೆ. ಸಾಲಗಾರರಿಗೆ ಈ ಮೂಲಕ ವಿನಂತಿಸುವುದೇನೆಂದರೆ ಇಲ್ಲಿ ತಿಳಿಸಿದ ಪ್ರತಿಗಳನ್ನು ಈ ಕೆಳಗೆ ಸಹಿ ಮಾಡಿದವರ ಬಳಿ ಸಾಮಾನ್ಯ ಕೆಲಸ ದಿನ ಕೆಲಸ ಸಮಯದಲ್ಲಿ ಪಡೆಯಲು ತಿಳಿಸಲಾಗಿದೆ.

ಸ್ಥಳ: ವಿಜಯವಾಡ, ದಿನಾಂಕ: 19.05.2023 ಸಹಿ/- ಅಧಿಕೃತ ಅಧಿಕಾರಿ, ಹೌಸಿಂಗ್ ಡೆವೆಲಪ್ಮಾಂಟ್ ಫೈನಾನ್ಸ್ ಕಾರ್ಮೋರೇಷನ್ ಅಮಿಟಿಡ್ ಪರವಾಗಿ

MARC

ಮೆಅಯೋರಾ ಅಸೆಟ್ ರಿಕನ್ ಸ್ಟಕ್ಷನ್ ಕಂಪನಿ ಅಮಿಟಿಡ್ 503, ಮಯ ಫೇರ್ ಗಾರ್ಡನ್ಸ್, ರಸ್ತೆ ನಂ. 12, ಬಂಜಾರಾ ಹಿಲ್ಸ್, ಹೈದ್ರಾಬಾದ್ - 500034

ಅಡಮಾನ ಸ್ವತ್ತುಗಳು / ಸ್ಥಿರಾಸ್ತಿಗಳ ಮಾರಾಟಕ್ಕಾಗಿ ಮಾರಾಟ ಸೂಚನೆ

ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಮನರ್ನಿನಿರ್ಮಾಣ ಹಾಗೂ ಭದ್ರತಾ ಬಡ್ಡಿ ಜಾಲಿ(ಸರ್ಪೈಸಿ) ಕಾಯ್ದೆ 2002, ಮತ್ತು 2002ರ ಭದ್ರತಾ ಬಡ್ಡಿ (ಜಾಲಿ) ನಿಯಮಗಳ ಅಧಿನಿಯಮ ಕ(6) ರಲ್ಲರುವ ನಿಬಂಧನೆಗಳನ್ನು ಓದಿಕೊಂಡಂತೆ ಸ್ಥಿರಾಸ್ತಿಗಳ ಮಾರಾಟಕ್ಕೆ ಜಾರಿಗೊಳಸಿರುವ ಇ-ಹರಾಜು ಮಾರಾಟ ಸೂಚನೆ

ಆದಾಗ್ಯೂ, ಮೆಲಿಯೋರಾ ಅಸೆಟ್ ರಿಕನ್ಸ್ಸಕ್ಷನ್ ಕಂಪನಿ ಲಿಮಿಟೆಡ್ ಈ ನಂತರ "ಎಂಎಆರ್ಸಿ ಅಮಿಟೆಡ್" ಎಂದು ನಮೂರಿಸಲಾಗಿದೆ) ನೊಂಂದಣೆ ಕಚೇರಿ: 106, ಭಾರತ್ ಟವರ್, ಕನೇ ಜೀದಿ, ದ್ದಾರಕಾ ನಗರ, ವಿಶಾಖಪಟ್ಟಣಂ – 530016 ಹಿ. ಕಾರ್ಮೋರೇಟ್ ಕಚೇರಿ: (ಸಂಪರ್ಕ ವಿಶಾಸ) 503, ಮೇ ಫೇರ್ ಗಾರ್ಡನ್, ರಸ್ತೆ ನಂ. 12, ಬಂಜಾರಾ ಹಿಲ್ಲ್, ಹೈಡ್ರಾಬಾದ್ – 500 034. ಇದು ಕಂಪನಿಗಳ ಕಾಯ್ದೆ 1956ರ ಅಡಿ ಭದ್ರತೆ ಮತ್ತು ಹುನರ್ನಿನರ್ಮಾಣ ಕಂಪನಿಯಾಗಿ ನಿಯೋಜನೆಗೊಂಡಿದೆ. ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಹುನರ್ ನಿರ್ಮಾಣ ಮತ್ತು ಭದ್ರತಾ ಆಸಕ್ತಿ ಜಾರಿ (ಸರ್ಫೈಸಿ) ಕಾಯ್ದೆ 2002ರ ಸೆಕ್ಸನ್ 3ರ ಅಡಿ ಭಾರತೀಯ ರಿಸರ್ವ್ ಬ್ಯಾಂಕ್ ನಡಿ ನೋಂದಣಿಯಾಗಿದೆ.

ක්။ පෙර්ඩු අනුරුණ, ಎನ್.පෙර්. රත්, ව්රාප්සෙරා "තිශ්නෙසේ" ක්නු කි \parallel කටකපෙර්ති පඩාඩියේ "තිශ්නෙස්" ත්ශ්න් සිතාරේ : 30-03-2017 රටක් තිශ්නෙස් ස්ප්ස්ත්රු පහරුපටප්ථානෙන්ස ಮೂಲಕ ಮೆ॥ ಸೇಹಾಲ್ ಕ್ರಿಯೇಷನ್ಸ್ ನಾಲದ ಖಾತೆಗೆ ಸಂಬಂಧಿಸಿದ ಹಣಕಾಸಿನ ಅಸ್ತಿಯನ್ನು "ಎಂಎಆರ್ಸಿ ಅಮಿಟೆಡ್" ಸ್ವಾಧೀನ ಪಡೆದುಕೊಂಡಿದೆ. ಹೇಳಲಾದ ನಿಯೋಜಕ ಬ್ಯಾಂಕ್, ಮೂಲ ಸಾಲದಾತ, ಟ್ರಸ್ತಿ ಮತ್ತು ಟ್ರಸ್ಟ್ ಆಗಿ ಅದರ ಸಾಮರ್ಥ್ಯದಲ್ಲಿ "ಎಂಎಆರ್ಸಿ ಅಮಿಟೆಡ್" ಪರವಾಗಿ ನಿಯೋಜಿಸಲಾದ ಖಾತೆಯಲ್ಲಿನ ಭದ್ರತಾ ಆಸ್ತಿಯ ಮೇಲಿನ ಎಲ್ಲಾ ಹಕ್ಕುಗಳು, ಶೀರ್ಷಿಕೆ ಮತ್ತು ಬಡ್ಡಿಯೊಂದಿಗೆ ಸಾಲದ ಖಾತೆಯನ್ನು ಹಿಂತೆಗೆದುಕೊಳ್ಳಲಾಗದಂತೆ ವರ್ಗಾಯಿಸಲಾಗಿದೆ. ಪರಿಣಾಮವಾಗಿ, ಎಂಎಆರ್ಸ್ ಅಮಿಟಿಡ್ ಸರ್ಫೈಸಿ ಕಾಂಲುದೆಯ ಸೆಕ್ಷನ್ a ರ ಮೂಲಕ ಸಾಲದ ಖಾತೆಯ ಭದ್ರತಾ ಸಾಲಗಾರನಾಗಿ ಮಾರ್ಪಟ್ಟಿದೆ. ಹೀಗಾಗಿ ತನ್ನ ಸ್ವಂತ ಹೆಸರಿನಲ್ಲಿ ಮರುಪ್ರಾಪ್ತಿ ಪಕ್ಷಿಯೆಗಳನ್ನು ಮುಂದುವರಿಸಲು ಮತ್ತು ಸಾಲಗಾರರು/ಜಾಮೀನುದಾರರ, ಅಡಮಾನದಾರರಿಂದ ಬಾಕಿಗಳನ್ನು ಮರುಪಡೆಯಲು ಅರ್ಹವಾಗಿದೆ.

ಸಾಮಾನ್ಯವಾಗಿ ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ಸಾಲಗಾರರಿಗೆ ಈ ಮೂಲಕ ಸೂಚನೆ ನೀಡುವುದೇನೆಂದರೆ ಸಾಲಗಾರ(ರು) ಮತ್ತು ಜಾಮೀನುದಾರ(ರು) ಈ ಕೆಳಗೆ ವಿವರಿಸಲಾದ ಸ್ಥಿರಾಸ್ತ್ರಿಗಳನ್ನು ಭದ್ರತಾ ಸಾಲದಾತರಿಗೆ ಅಡಮಾನ/ಒತ್ತಿ ಇಟ್ಟಿದ್ದಾರೆ. ಈ ಸ್ವತ್ತಗಳ ಭೌತಿಕ ಸ್ವಾಧೀನವನ್ನು "ಎಂಎಆರ್ಸಿ ಅಮಿಟಿಡ್" ಭದ್ರತಾ ಸಾಲದಾತ ಅಧಿಕೃತ ಅಧಿಕಾರಿಯು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಭದ್ರತಾ ಸಾಲದಾತ ಮೇ. ಎಂಎಆರ್ಸಿ ಅಮಿಟೆಡ್ಗೆ ಸಾಲಗಾರರು ಮै। ನೇಹಾಲ್ ಕ್ರಿಯೇಷನ್ಸ್ ಮಾಲಕರು ಮಿಸ್ ಸ್ವಾತಿ ರಮೇಶ ಕುಮಾರ, ಗಂಡ ಶ್ರೀ ರಮೇಶ ಕುಮಾರ, ನಂ. 287, 15ನೇ ಕ್ರಾಸ್, 'ஃ' ಮೇನ್, 19ನೇ ಕ್ರಾಸ್, ಎಜ್ಎಸ್ಆರ್ ಲೀಔಚ್, ತನೇ ಸೆಕ್ಟರ್, ಬೆಂಗಟೂರು — 560002 (ಸಾಲಗಾರರು) ಮತ್ತು ಶ್ರೀಮತಿ ಪಿ.ಚಿ. ನಆಸಿ, ಗಂಡ ಅಶ್ವಥನಾರಾಯಣ, ಫ್ಲ್ಯಾಟ್ ನಂ. 012, ಡಿಎಕ್ಟ್ ಮ್ಯಾಕ್ಟ್ ಅಪಾರ್ಟ್ಮಾರ್ಯ ಬಂಜಾರಾ ಲೇಔಟ್, ಹೊರಮಾವು, ಹೆಣ್ಣೂರು ರಿಂಗ್ ರಸ್ತೆ, ಬೆಂಗಳೂರು (ಜಾಮೀನುದಾರರು) ಇವರಿಂದ ಬಾಕಿಂಖರುವ ಮೊತ್ತ ರೂ. 3,12,77,530/- (ರೂಪಾಂಖ ಮೂರು ಕೋಚ ಹೆನ್ನೆರಡು ಲಕ್ಷ ಎಸ್ಪತ್ತೇಟ ಸಾವಿರ ಐದು ನೂರಾ ಮೂವತ್ತು ಮಾತ್ರ) ದಿನಾಂಕ : 15-06-2017 ರಂತೆ ಜೊತೆಗೆ ಹೆಚ್ಚಿನ ಬಡ್ಡಿ, ಶುಲ್ಲ. ಮತ್ತು ನಿಯೋಜನೆಯಂತೆ ಮೊತ್ತ ಸೇರಿ ವಸೂಅಗಾಗಿ ಸ್ಥಿರಾಸ್ತಿಯನ್ನು "ಎಲ್ಲದೆಯೋ ಹಾಗೇ", "ಏಸಿದೆಯೋ ಹಾಗೇ" ಮತ್ತು "ಹೇಗೆ ಇದೆಯೋ ಹಾಗೇ" ಆಧಾರದ ಮೇಲೆ ದಿನಾಂಕ: 21.06.2023ರಂದು ಮಾರಾಟ ಮಾಡಲಾಗುವುದು. ಮೀಸಲು ಬೆಲೆ ರೂ. 225.00 ಲಕ್ಷ ಮತ್ತು ಮುಂಗಡ ಠೇವಣೆ ಹಣ (ಇಎಂಡಿ) ರೂ. 22.50 ಲಕ್ಷ.

ಈ ಕೆಳಗೆ ನಮೂದಿಸಲಾದ ಸ್ವತ್ರು/ಗಳ ಇ-ಹರಾಜು ಮಾರಾಟವನ್ನು ದಿನಾಂಕ : 21-06-2023 ರಂದು ಇ-ಹರಾಜನ ಮೂಲಕ "ಎಲ್ಲದೆಯೋ ಹಾಗೇ", "ಏನಿದೆಯೋ ಹಾಗೇ" ಮತ್ತು "ಹೇಗೆ ಇದೆಯೋ ಹಾಗೇ" ಆಧಾರದ ಮೇಲೆ ಮತ್ತು ಸಂಪನ್ಮೂಲವಿಲ್ಲದೆ ಕೈಗೊಳ್ಳಲಾಗುವುದು.

ಕ್ರಮ		ಮೊತ್ತ (ರೂ.)	ಲಕ್ಷಗಳಲ್ಲ	ಇ-ಹರಾಜನ
ಸಂಖ್ಯೆ	ಸ್ಥಿರಾಸ್ತಿಯ / ಸ್ <u>ತ</u> lತ್ತಿನ ವಿವರ	ಮೀಸಲು ಬೆಲೆ	ಇಎಂಡಿ ಮೊತ್ತ	ದಿನಾಂಕ ಮತ್ತು ಸಮಯ
	ಸ್ವತ್ತಿನ ಎಲ್ಲ ಭಾರ-ವಿಭಾರ ಸೇಲಿ ವಸತಿ ಕಂ ವಾಣಿಜ್ಯ ಆಸ್ತಿ ಜ+2 ಮಹಡಿ ಅಕತೆ 1680 ಚದರ ಅಡಿ ಮತ್ತು ವಿಸ್ತೀರ್ಣ 3960 ಚದರಡಿ, "ಜ" ಜೀದಿ, ಜೋಗುಪಾಕ್ಯ ಮುಖ್ಯ ರಸ್ತೆ. ವಾರ್ಡ್ ನಂ. 75, ಬೆಂಗಕೂರು - 560008. ಮಾಲಕರು : ಶ್ರೀಮತಿ ನಆಸಿ ಪಿ.ಚಿ., ಪೂರ್ವ-ಪಶ್ಚಿಮ 24 ಅಡಿ, ಉತ್ತರ-ದಕ್ಷಿಣ 70 ಅಡಿ, ಚಕಬಂದಿ: ಪೂರ್ವ: ದಾಲಿ & ಎಂ.ಕೆ. ಚೆಟ್ಟ ಅವರ ಆಸ್ತಿ, ಪಶ್ಚಿಮ: ಆಸ್ತಿ ನಂ. 70, ಉತ್ತರ: ಜೋಗುಪಾಕ್ಯ ಮುಖ್ಯ ರಸ್ತೆ, ದಕ್ಷಿಣ: ಸರ್ಕಾಲಿ ರಸ್ತೆ.	225.00 ಲಕ್ಷಗಳು	22.50 ಲಕ್ಷಗಳು	21-06-2023 ರಂದು ಬೆಆಗ್ಗೆ 11.00 ರಿಂದ 12.00 ರವರೆಗೆ

- 1. ಆಸಕ್ತ ಬಿಡ್ ದಾರರು ನಮ್ಮ ಸೇವಾ ಪೂರೈಕೆದಾರ გ ಇಂಡಿಯಾ ಹೈಟೇಟ್ ಅಮಿಟಿಡ್ ಫೋರ್ಟರ್: https://www.bankeauctions.com ನಿಂದ ಇ-ಹರಾಜು ಬೆಂಡರ್ ದಾಖಲೇಟನ್ನು ಅನ್ನು ಡೌನ್ ಲೋಡ್ ಮಾಡಬಹುದು. 2. ಇಎಂಡಿಗಾಗಿ ಹಾವತಿಯ ಕೊನೆಯ ದಿನಾಂಕ : 20-06-2023 ಸಂಖೆ 5.00 ಗಂಟೆಯೊಟೆಗೆ ಮತ್ತು ಆಸಕ್ತ ಬಿಡ್ದಾರರು ಮೀಸಲು ಬೆಲೆಯ 10% ಅನ್ನು ಇಎಂಡಿ ಯಂತೆ ಪಾವತಿಸಬಹುದು (ಘಲಾನುಘದಿ ಖಾತೆ
- ಮತ್ತು ಬ್ಯಾಂಕ್ ನ ಹೆಸಲಿನ ಮೂಲಕ: MARC AB10/2017 TRUST, ಸಂಜಾಬ್ ನ್ಯಾಷನಲ್ ಬ್ಯಾಂಕ್, ಎಲ್ಐಸಿ ಕಟ್ಟಡ ಶಾಖೆ, ವಿಶಾಖಪಟ್ಟಣಂ, NEFT/RTGS ೫೩ ಸಂಖ್ಯೆ: 0462002100054897, IFSC ಕೋಡ್: PUNB0046200) ಮತ್ತು ಇ–ಹರಾಜಿನಲ್ಲಿ ಭಾಗವಹಿಸಬಹುದು.
- 3. ಭದ್ರತಾ ಆಸ್ತಿಗಳನ್ನು ಮೀಸಲು ಬೆಲೆಗಿಂತ ಕಡಿಮೆ ಮಾರಾಟ ಮಾಡಲಾಗುವುದಿಲ್ಲ. ಅಧಿಕೃತ ಅಧಿಕಾರಿಯು ಯಾವುದೇ ಅಥವಾ ಎಲ್ಲಾ ಬಿಡ್'ಗಳನ್ನು ತಿರಸ್ಕರಿಸುವ ಅಥವಾ ಯಾವುದೇ ಕಾರಣವನ್ನು ನೀಡದೆ ಯಾವುದೇ ಸಮಯದಲ್ಲಿ ಹರಾಜಿನ ನಿಯಮಗಳನ್ನು ಮುಂದೂಡುವ/ರದ್ದುಮಾಡುವ/ನಿಲ್ಲಿಸುವುದಕ್ಕೆ ಅಥವಾ ಬದಲಾಯಿಸುವ ಹಕ್ಕನ್ನು ಕಾಯ್ದರಿಸಿಕೊಂಡಿರುತ್ತಾರೆ. ಏನೇ ಇರಲಿ, ಈ ವಿಷಯದಲ್ಲಿ ಅವರ ನಿರ್ಧಾರವು ಅಂತಿಮವಾಗಿರುತ್ತದೆ.
- 4. ಆನಿಕ್ಕ ಜಡ್ ಹೆಚ್ಚರ ಮೊತ್ತ ಪ್ರತಿ ಅಸ್ತಿಗೆ ರೂ. o.so ಲಕ್ಷ, 's' ನಿಮಿಷಗರ ಸ್ವಯಂ 'ಎನ್' ಸಂಖ್ಯೆಯ ವಿಸ್ತರಣೆಗಳೊಂದಿಗೆ ಮಾಡಲಾಗುತ್ತದೆ (ಹರಾಜು ಮುಚ್ಚುವ ಮೊದಲು ಕೊನೆಯ 5 ನಿಮಿಷಗಳಲ್ಲಿ ಬಿಡ್ ಮಾಡಿದರ ಇ-ಹರಾಜಿನ ಅಂತಿಮ ಸಮಯವನ್ನು ಪ್ರತಿ ಬಾರಿ 5 ನಿಮಿಷಗಳವರೆಗೆ ವಿಸ್ತರಿಸಲಾಗುತ್ತದೆ).
- 5. ಮಾರಾಟದ ದೃಢೀಕರಣದ ನಂತರ, ಯಶಸ್ವ ಖರೀದಿದಾರರು ಮಾರಾಟದ ಬೆಲೆಯ ಶೇ. 25% ಅನ್ನು (ಈಗಾಗಲೇ ಪಾವತಿಸಿದ ಇಎಮ್ಡ್ ಮೊತ್ತವನ್ನು ಒಳಗೊಂಡಂತೆ) ತಕ್ಷಣವೇ ಕೇವಣಿ ಮಾಡಬೇಕು. ಶೇ. 75% ಬಾಕಿಯನ್ನು 15 ದಿನಗಳೊಳಗೆ ಶೇವಣಿ ಮಾಡಬೇಕು. ವಿಫಲವಾದರೆ ಖರೀದಿದಾರರು ಈಗಾಗಲೇ ಪಾವತಿಸಿದ/ ಶೇವಣಿ ಮಾಡಿದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಪಾವತಿಯ ಡೀಫಾಲ್ಟ್ನಲ್ಲಿ, ಆಸ್ತಿಯು ಮರು ಹರಾಜು ಮಾಡಲಾಗುವುದು. ಡೀಫಾಲ್ಟ್ ಖರೀದಿದಾರರು ಯಾವುದೇ ಕ್ಷ್ಮೆಮ್ ಅನ್ನು ಹೊಂದಿರುವುದಿಲ್ಲ.
- ಹೆಚ್ಚಿನ ಮಾಹಿತಿಗಾಗಿ ನೀವು ನಮ್ಮನ್ನು ಮೊ: +91 9030098574 ನಲ್ಲ ಸಂಪರ್ಕಿಸಬಹುದು.

ಸಾಲಗಾರರಿಗೆ ನೋಟಸ್ :

ಖಾಸಗಿ ಮಾರಾಟದ ಮೂಲಕ ಅಥವಾ ಕೋಟೇಶನ್ ಗಳನ್ನು ಪಡೆಯುವ ಮೂಲಕ ಯಾವುದೇ ವ್ಯಕ್ತಿಗೆ ಆಸ್ತಿಯನ್ನು ಮಾರಾಟ ಮಾಡುವ ಯಾವುದೇ ಪ್ರಸ್ತಾವನೆಯನ್ನು ನೀವು ಹೊಂದಿದ್ದರೆ, ಈ ಸೂಚನೆಯ ದಿನಾಂಕದಿಂದ 7 ದಿನಗಳ ಒಳಗೆ ಈ ಕೆಳಗೆ ಸಹಿ ಮಾಡಿದವರಿಗೆ ತಿಳಿಸಬಹುದು. ಆದಾಗ್ಯೂ, ನೀವು ಹಾಗೆ ಮಾಡಲು ವಿಫಲವಾದರೆ ನೀವು ಅಂತಹ ಯಾವುದೇ ಪ್ರಸ್ತಾವನ್ನು ಹೊಂದಿಲ್ಲ ಮತ್ತು ಕೆಳಗೆ ಸಹಿ ಮಾಡಿದವರು ಮೇಲೆ ಸೂಚಿಸಿದಂತೆ ಸಾರ್ವಜನಿಕ ಹರಾಜಿನ ಮೂಲಕ ಆಸಿಯ ಮಾರಾಟವನ್ನು ಮುಂದುವರಿಸುತ್ತಾರೆ.

ಇದಲದೆ, ಹರಾಜಿನ ದಿನಾಂಕದ ಮೊದಲು ನೀವು ಇಲಿ ತಿಳಿಸಲಾದ ಬಾಕಿ ಮೊತವನು, ಪಾ

ಸ್ಥಳ: ಹೈದರಾಬಾದ್, ಾಂಕ : 15-05-2023

ಸಹಿ/- ಅಧಿಕೃತ ಅಧಿಕಾರಿ, ಮೆಆಯೋರಾ ಅಸೆಟ್ ರಿಕನ್ ಸ್ಪಕ್ಷನ್ ಕಂಪನಿ ಅಮಿಟಿಡ್



DEX DCX Systems Ltd (formerly known as DCX Cable Assemblies Pvt Ltd) Reg. Off. Address: Plot#29,30&107 | Aerospace SEZ Park, KIADB Industrial Area, Devanahalli Taluk, Bengaluru, Karnataka 562110, CIN: L31908KA2011PLC061686, Website: www.dcxindia.com, Telephone: + (91) (80) 67119527

EXTRACT OF STANDALONE AND CONSOLIDATED FINANCIAL RESULTS FOR THE QUARTER AND FOR THE YEAR ENDED MARCH 31, 2023

				STANDALO	DNE		CONSOLIDATED						
		Qı	uarter End	ded	Year	Ended	Qu	arter End	ed	Year	Ended		
SI.		31-03-2023	31-12-2022	31-03-2022	31-03-2023	31-03-2022	31-03-2023	31-12-2022		31-03-2023	31-03-2022		
No.		(AUDITED)	(UNAUDITED)	(AUDITED)	(AUDITED)	(AUDITED)	(AUDITED)	(UNAUDITED	(AUDITED)	(AUDITED)	(AUDITED)		
1.	Total Income from Operations	5,105.45	3,559.50	3,740.37	12,536.29	11,022.73	5,105.45	3,559.50	3,740.37	12,536.34	11,022.73		
2.	Net Profit / (Loss) for the												
	period (before Tax, Exceptional												
	and/or Extraordinary items)	504.00	199.66	319.55	861.03	755.61	504.36	197.92	319.47	857.72	755.55		
3	Net Profit / (Loss) for the period												
	before tax (after Exceptional	504.00	400.00	240 55	004.00	755.04	504.00	407.00	240.47	057.70	755 55		
4	/or and Extraordinary items)	504.00	199.66	319.55	861.03	755.61	504.36	197.92	319.47	857.72	755.55		
4	Net Profit / (Loss) for the period after tax (after Exceptional												
	and/or Extraordinary items)	410.89	172.86	324.21	720.12	656.14	411.26	171.12	324.13	716.81	656.08		
5	Total Comprehensive Income	410.03	172.00	324.21	120.12	030.14	411.20	1/1.12	324.13	710.01	030.08		
ľ	for the period [Comprising Profit												
	/ (Loss) for the period (after tax)												
	and Other Comprehensive												
	Income (after tax)]	428.63	172.94	324.42	738.29	655.93	428.99	171.20	324.34	734.98	655.87		
6	Paid-up Equity Share Capital												
	(Face value of Rs.2/- per share)	193.45	193.45	154.80	193.45	154.80	193.45	193.45	154.80	193.45	154.80		
7	Reserves (excluding												
	Revaluation Reserve)				5,477.13	1,021.17				5,473.76	1,021.10		
8	Earnings Per Share (of Rs.2/-												
	each) (for continuing and												
	discontinued operations)												
	(Not Annualised)	4.25	1.96	4.29	8.47	9.19	4.25	1.94	4.29	8.44	9.19		
\vdash	1. Basic (Rs) 2. Diluted (Rs)	4.25	1.96	4.29	8.47	9.19	4.25	1.94	4.29	8.44	9.19		
NO.	, ,	4.23	1.90	4.23	0.41	3.13	4.23	1.34	4.29	0.44	9.19		

- 1. The above financial results were reviewed by the Audit Committee and approved by the Board of Directors at its meeting held on May 19, 2023 2. The above is an extract of the detailed Audited Standalone and Consolidated Financial Results of the Quarter and Year Ended 31.03.2023 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the Quarter and Year Ended 31.03.2023 is available on the websites of Stock Exchanges at (URL: https:// www.nseindia.com) (https://www.bseindia.com) and also on the Company's website (URL: https://www.dcxindia.com)
- 3. Previous period's figures have been regrouped/reclassified wherever necessary.
- 4. The Company is exclusively engaged in the business of manufacturing of electronic subsystems (Systems integration) and cable harness for both international and domestic Aerospace and defence sector. As per IND AS 108, Systems Integration constitutes more than 90% to the total turnover, the financial results are disclosed under one operating segment.
- 5. As required Under the Regulation 33 of the SEBI (Listing Obligations and Disclosures Requirements) Regulations 2015, the review by the Statutory Auditors has been completed of the Quarter and Year Ended 31.03.2023 and, the unmodified review report of the Statutory Auditors is being filed with the BSE Limited and National Stock Exchange of India Limited.

For DCX Systems Limited Sd/-Place: Bengaluru Dated: 19 May 2023

Dr.H S Raghavendra Rao Chairman & Managing Director DIN: 00379249

Chola

ಚೋಳಮಂಡಲಂ ಇನ್ ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ ಲಿಮಿಟೆಡ್ ಕಾರ್ಮೋರೇಟ್ ಕಚೇರಿ: 1ನೇ ಮಹಡಿ, "ಡೇರ್ ಹೌಸ್", ನಂ. 2, ಎನ್ಎಸ್ಸ್, ಬೋಸ್ ರಸ್ತೆ, ಚೆನ್ನೈ-600 001. ಶಾಖಾ ಕಚೇರಿ: ಮರಸಭೆ ನಂ. 45, (ಹಳೇ ನಂ. 45 & 45/1), ಎರಡನೇ ಮಹಡಿ, ಲಾಲ್ ಬಾಗ್ ರಸ್ತೆ, ಬೆಂಗಳೂರು-560 027.

ನಿಯಮ 8 (1) ರ ಅಡಿಯಲ್ಲಿ ಸ್ವಾಧೀನ ಪ್ರಕಟಣೆ

ದಾಗ್ಯೂ, ಈ ಕೆಳಗೆ ಸಹಿ ಮಾಡಿರುವವರು ಆರ್ಥಿಕ ಸ್ತತ್ತುಗಳ ಭದ್ರತೆ ಮತ್ತು ಮನರ್ ನಿರ್ಮಾಣ ಹಾಗೂ ಭದ್ರತಾ ಹಿಶಾಸಕ್ತಿ ಜಾರಿ ಕಾಯ್ಕೆ, 2002ರ ಅಡಿಯಲ್ಲಿ ಮೇ ಚೋಳಮಂಡಲಂ ಇನ್ ವೆಸ್ತ್ ಮೆಂಟ ಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್ನ ಅಧಿಕೃತ ಅಧಿಕಾರಿಯಾಗಿದ್ದಾರೆ. ಧದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002ರ ನಿಯಮ 9ರಲ್ಲಿ ಓದಿಕೊಂಡಂತೆ, ಅದರ ಪರಿಚ್ಛೇಧ 13(12) ರ ಅಡಿಯಲ್ಲಿ ಕಾಲಂ (ಬೆ)ನಲ್ಲಿ ಸೂಚಿಸಿರುವಂತೆ ಸಾಲಗಾರರಾಗಿದ್ದು, ಕಾಲಂ (ಸಿ)ನಲ್ಲಿ ಸೂಚಿಸಿರುವಂತೆ ನಿರ್ದಿಷ್ಟ ದಿನಾಂಕದಂದು ಮಾಗಣಿ ನೊಟಿಸ್ ನೀಡಲಾಗಿದೆ. ಸದರಿ ಸಾಲಗಾರರು ಕಾಲಂ (ಡಿ)ನಲ್ಲಿ ನಮೂದಿಸಲಾ: ಾಲದ ಒಟ್ಟು ಮೊತ್ತವನ್ನು ಈ ನೋಟಿಸ್ ಸ್ವೀಕರಿಸಿದ 60 ದಿನದೊಳಗಾಗಿ ಮರುಪಾವತಿಸಲು ಸೊಚಿಸಲಾಗಿತ್ತು. ನಿರ್ದಿಷ್ಟ ದಿನಾಂಕದ ಒಳಗಾಗಿ ಸದರಿ ಸಾಲಗಾರರು ಸಾಲ ಮರುಪಾವತಿಸಲು ವಿಫಲರಾ ರಣ, ಸಾರ್ವಜಕರಿಗೆ ವಿಶೇಷವಾಗಿ ಸಾಲಗಾರರಿಗೆ ಈ ಮೂಲಕ ಸೂಚಿಸುವುದೇನೆಂದರೆ, ಕಂಪನಿಯ ಪರವಾಗಿ ಈ ಕೆಳಗೆ ಸಹಿ ಮಾಡಿರುವವರು ಈ ಕೆಳಗೆ ಕಾಲಂ (ಇ)ನಲ್ಲಿ ವಿವರಿಸಿರುವ ಕಂಪನಿಗ ಡಮಾನವಿಟ್ಟಿರುವ ಆಸ್ತಿಯನ್ನು ಕಾಲಂ (ಎಫ್)ನಲ್ಲಿ ನಮೂದಿಸಿರುವ ದಿನಾಂಕದಂದು ಸದರಿ ಕಾಯ್ದೆಯ ನಿಯಮ 9ರಲ್ಲಿ ಓದಿಕೊಂಡಂತೆ, ಅದರ ಪರಿಚ್ಛೇಧ 13ರ ಉಪ ವಿಭಾಗ(4)ರ ಅಡಿಯಲ್ಲಿ ಅವರಿಗ ೂಡಲಾಗಿರುವ ಅಧಿಕಾರದ ಮೇರೆಗೆ ತಮ್ಮ ಸ್ವಾಧೀನಕ್ಕೆ ಪಡೆದಿರುತ್ತಾರೆ. ಸಾರ್ವಜನಿಕರು ಮತ್ತು ವಿಶೇಷವಾಗಿ ಸಾಲಗಾರರು, ಕಾಲಂ (ಇ)ನಲ್ಲಿ ತಿಳಿಸಲಾಗಿರುವ ಸ್ವತ್ರಗಳೊಂದಿಗೆ ಯಾವುದೇ ರೀತಿಯಲ್ಲಿ ವ್ಯವಹ-ಸದಾರದಾಗಿ ಈ ಮೂಲಕ ಎಚ್ಚರಿಕೆ ನೀಡಲಾಗಿದೆ. ಹಾಗೇ ಸದರಿ ಸೃತ್ತಿನೊಂದಿಗೆ ನೀವು ನಡೆಸುವ ವ್ಯವಹಾರವು ಕಾಲಂ (ಡಿ)ನಲ್ಲಿ ಸೂಚಿಸಲಾಗಿರುವ ಮೊತ್ತ ಮತ್ತು ಬಡ್ಡಿ ಹಾಗೇಯೆ ಇತರ ವೆಚ್ಚಗಳೊಂದಿಗೆ ಮೇ. ಜೋಳಮಂಡಲಂ ಇನ್ನಸ್ಟ್ ಮೆಂಚ್ ಆಂಡ್ ಫೈನಾನ್ಸ್ ಕಂಪನ್ ಲಿಮಿಟೆಡ್ ಅಧಿಕಾರಕ್ಕೆ ಒಳಪಟ್ಟರುತ್ತದೆ. ಭದ್ರತೆಯ ಕಾಯ್ದೆಯ 13(8)ರ ಅಡಿಯಲ್ಲಿ ಸಾಲಗಾರರು ಸ್ವತ್ತನ್ನು ಅದರ ಸಂಪೂರ್ಣ ಬಾಕಿ nಲದ ಮೊತ್ತವನ್ನು ಮರುಪಾವತಿಸುವುದರ ಮೂಲಕ ಸದರಿ ಸ್ವತ್ತನ್ನು ಹಿಂಪಡೆಯಹುದು.

ಕ್ರಮ ಸಂಖ್ಯೆ	ಸಾಲಗಾರರ ಹೆಸರು, ವಿಳಾಸ, ಸಾಲದ ಖಾತೆ ನಂ.	ತಗಾದೆ ನೋಟಿಸ್ ದಿನಾಂತ	ಬಾಕಿ ಮೊತ್ತ	ಸ್ವಾಧೀನಪಡಿಸಿಕೊಂಡ ಸ್ವತ್ತಿನ ವಿವರ	ಸ್ವಾಧೀನ ಪಡಿಸಿಕೊಂಡ ವಿನಾಂಕ
(ಎ)	(ů)	" 12 G	(3)	(0)	ដីខ្លី នី
1	1. ಗಣೇಶ ರೆಡ್ಡಿ ಎ 2. ಪಾರ್ವತಿ ಜಿ. ರೆಡ್ಡಿ 3. ವಿಶ್ವಾಸ ಜಿ. ಎಲ್ಲರ ವಾರ್ಸ ನಂ. 166/177, ಹೊಸೂರು ಮತ್ತಿ ರಕ್ಷೆ, ಸಿಂಗಸಂದ್ರ, ಬೆಂಗಳೂರು ದಕ್ಷಿಣ, ಕರ್ನಾಟಕ-560068, (ಸಾಲದ ಖಾತೆ ನಂ. XOHEALO00003066492)	13-01-2023		ಸ್ವತಿನ ಎಲ್ಲ ಭಾಗ-ವಿಭಾಗ ಸೇರಿ ಖಾನೆಶುಮಾರಿ ನಂ. 45, ಹೊಸ ಖಾತಾ ನಂ. 167/177, ಸಿಂಗಸಂದ್ರ ಗ್ರಾಮ. ಬೇಗೂರು ಹೋಬಳಿ. ಬೆಂಗಳೂರು ದಕ್ಷಿಣ ತಾಲೂಕು, ಪ್ರಸತಿ ಬಿಜಿಎಂಪಿ ಪ್ಯಾಪ್ತಿ, ಚಕಬಂದಿ: ಮೂರ್ವ: ದೊಡ್ಡ ಮಾನಿಯಪ್ಪ ಅವರ ಆಸ್ತಿ, ಪಶ್ಚಿಮ: ರಾಮಯ್ಯ ಅವರ ಆಸ್ತಿ, ಉತ್ತರ: ರಸ್ತೆ ದಕ್ಷಿಣ: ಮಾರಾಬಗಾರರ ಆಸ್ತಿ, ಅಳತೆ ಪೂರ್ವ-ಪಶ್ಚಿಮ: 40 ಅಡಿ ರಸ್ತೆ, ಉತ್ತರ-ದಕ್ಷಿಣ: 24 ಅಡಿ, ಒಬ್ಬ ಅಳತೆ 960 ಚದರಡಿ, ಜೊತೆಗೆ ಕಟ್ಟಡವಿದೆ. ನೋಂದಣೆ ಜಿಲ್ಲೆ ಬೆಂಗಳೂರು ೩ ಉಪ ನೋಂದಣೆ ಕಚೇರಿ ವ್ಯಾಪ್ತಿ.	(ಎಫ್)

ದಿನಾಂಕ: 21.05.2023 ಸ್ಥಳ: ಬೆಂಗಳೂರು

ಸಹಿ/– ಅಧಿಕೃತ ಅಧಿಕಾರಿ ಮೇ. ಚೋಳಮಂಡಲಂ ಇನ್ ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ ಲಿಮಿಟೆಡ್.

OSBI

ಭಾರತೀಯ ಸ್ಟೇಟ್ ಬ್ಯಾಂಕ್

ಕಟ್ಟಡ ಸಂಖ್ಯೆ 11/90, 3ನೇ ಮಹಡಿ, ಹಳೇ ಶಿವಾಜಿ ಥೇಟರ್ ಹತ್ತಿರ, ಜೆ.ಸಿ. ರಸ್ತೆ, ಬೆಂಗಳೂರು-560 002. ಫೋನ್: 080-2594-3678/3663 ಒತ್ತಡಗ್ರಸ್ತ ಆಸ್ತಿಗಳ ವಸೂಅ ಶಾಖೆ ಇ–ಮೇಲ್ : <u>sbi.05173@sbi.co.in</u> ಸ್ವಾಧೀನ ಪ್ರಕಟಣೆ (ಸ್ಥಿರ ಆಸ್ತಿಗಳಿಗೆ) [ನಿಯಮ 8(1)]

ಹಣಕಾಸು ಸ್ವತ್ತುಗಳ ಪ್ರಭೂತೀಕರಣ ಮತ್ತು ಸ್ವಾಧೀನಕರಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಅಧಿನಿಯಮ 2002 (Securitisation Ac 2002) ರ ಅಡಿಯಲ್ಲಿ ಪ್ರಕರಣ 13(12)ರ ನಿಯಮ 3 ರಲ್ಲಿನ ಭದ್ರತಾ ಹಿತಾಸಕ್ತಿ ಜಾರಿ ಕಾಯಿದೆ 2002 (Act 54 of 2002) ರ ಅನುಸಾರ ನೀಡಲಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಗೆ ಸಹಿ ಮಾಡಿರುವ, ಭಾರತೀಯ ಸ್ಪೇಟ್ ಬ್ಯಾಂಕ್, SARB, ಬೆಂಗಳೂರು ಇದರ ಅಧಿಕೃತ ಅಧಿಕಾರಿಯಾದ ನಾನು, ದಿನಾಂಕ 10.10.2022 ರಂದು ತಗಾದೆ ನೋಟೀಸನ್ನು **ಸಾಲಗಾರರಾದ** : (1) ಶ್ರೀ ಸಿ.ಎ. ರಮೇಶ, ತಂದೆ ಲೇಟ ..ಆರ್. ಅಪ್ಪಾಜಿ, ನಂ. 756/A, ಎಮ್.ಜಿ. ರಸ್ತೆ, ಚನ್ನಪಟ್ಟಣ–562 160, (2) ಶ್ರೀ ಸಿ.ಎ. ಸತೀಶ, ತಂದೆ ಲೇಟ್ ಸಿ.ಆರ್. ಅಪ್ಪಾಜಿ, ನಂ 756/A, ಎಮ್.ಜಿ. ರಸ್ತೆ. ಚನ್ನಪಟ್ಟಣ–562 160, ಹಾಗೂ **ಜಾಮೀನುದಾರರಾದ** : ಶ್ರೀ ಎಚ್.ಎಸ್. ಸಂತೋಷ, ತಂದೆ ಶ್ರೀ ಎಚ್.ಎನ್ ಕುಬ್ರಮಣ್ಯ, C/o. ಝಿಯಾನ್ ಹೌಸ್, ರಾಜಾ ಕೆಂಪೆಗೌಡ ಬಡಾವಣೆ, ಚನ್ನಪಟ್ಟಣ ಶಹರ ಇವರಿಗೆ ನೀಡಿ ಅದರಲ್ಲಿ ತಿಳಿಸಲಾದ ಮೊತ್ತ **ರೂ**. 15,95,766-00 (ರೂಪಾಯಿ ಹದಿನೈದು ಲಕ್ಷ ತೊಭತ್ತೈದು ಸಾವಿರದ ಏಳನೂರಾ ಅರವತ್ತಾರು ಮಾತ್ರ) ವನ್ನು ದಿನಾಂಕ 06.10.2022 ರವರೆಗೆ ಹಾಗೂ ಬಡ್ಡಿ ದಿನಾಂಕ 07.10.2022 ರಿಂದ ಹಾಗೂ ಮುಂದಿನ ಬಡ್ಡಿ ಮತ್ತು ಇತರೆ ವೆಚ್ಚಗಳು ನೋಟಿಸು ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸಾಲ ಮರು ಪಾವತಿ ಮಾಡುವಂತೆ ತಿಳಿಸಲಾಗಿದೆ.

ಸಾಲಗಾರರು ಮತ್ತು ಜಾಮೀನುದಾರರು ತಗಾದೆ ನೋಟೀಸಿನಲ್ಲಿ ತಿಳಿಸಿರುವಂತೆ ಬಾಕಿ ಮೊತ್ತವನ್ನು ಮರುಪಾವತಿ ಮಾಡಲು ವಿಫಲರಾಗಿರುವುದರಿಂದ ಸಾಲಗಾರರಿಗೆ ಮತ್ತು ಜಾಮೀನುದಾರರಿಗೆ ಮತ್ತು ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಸದರಿ ನಿಯಮಗಳ ನಿಯಮ 8 ಓದಿಕೊಂಡಂತೆ ಅಧಿನಿಯಮದ ಪ್ರಕರಣ 13(4)ರ ಅನ್ವಯ ಅವರಿಗೆ ಪ್ರದತ್ತವಾಗಿರುವ ಅಧಿಕಾರಗಳನ್ನು ಚಲಾಯಿಸಿ, ಕೆಳಸಹಿದಾರರು ಕೆಳಗೆ ವಿವರಿಸಿರುವ ಸ್ವತ್ತನ್ನು ದಿನಾಂಕ 17.05.2023 ರಂದು ಸ್ವಾಧೀನ ಪಡಿಸಿಕೊಂಡಿರುತ್ತಾರೆ.

ಈ ಮೂಲಕ ಸಾರ್ವಜನಿಕರಿಗೆ ಮತ್ತು ಮುಖ್ಯವಾಗಿ ಸಾಲಗಾರರಿಗೆ ಮತ್ತು ಜಾಮೀನುದಾರರಿಗೆ ಎಚ್ಚರಿಕೆ ನೀಡಿ ತಿಳಿಸುವುದೇನೆಂದರೆ ಈ ಆಸ್ತಿಯ ಮೇಲೆ ಯಾವುದೇ ವ್ಯವಹಾರಗಳು ಮಾಡುವಂತಿಲ್ಲ ಮತ್ತು ಯಾವುದೇ ವ್ಯವಹಾರಗಳು **ಭಾರತೀಯ ಸ್ಟೇಟ್ ಬ್ಯಾಂಕ್**, ಇವರಿಗೆ ಕೊಡಬೇಕಾದ ಮೊತ್ತ <mark>ರೂ. 16,88,804-00</mark> (ರೂಪಾಯಿ ಹದಿನಾರು ಲಕ್ಷ ಎಂಭತ್ತೆಂಟು ಸಾವಿರದ ಎಂಟನೂರಾ ನಾಲ್ತು ಮಾತ್ರ) ವನು ದಿನಾಂಕ 06.05.2023 ರವರೆಗೆ ಹಾಗೂ ಬಡ್ಡಿ ದಿನಾಂಕ 07.05.2023 ರಿಂದ ಹಾಗೂ ಮುಂದಿನ ಬಡ್ಡಿ ಮತ್ತು ಇತರೆ ವೆಚ್ಚಗಳು ಸಾಲ

ಸಾಲಗಾರರಿಗೆ ಈ ಮೂಲಕ ತಿಳಿಸುವುದೇನೆಂದರೆ ತಾವುಗಳು ಅಡವಿಟ್ಟ ಸ್ಥಿರಾಸ್ತಿಯನ್ನು ಸೆಕ್ಷನ್ 13(8) ರಂತೆ ಅವಧಿಯೊಳಗೆ ಬಿಡಿಸಿಕೊಳ್ಳಬೇಕಾಗಿ ವಿನಂತಿ.

ಸ್ಥಿರಾಸ್ತಿಯ ಸ್ವತ್ತಿನ ವಿವರಣೆ :

ಶ್ರೀ ಸಿ.ಎ. ರಮೇಶ ಇವರಿಗೆ ಸೇರಿದ ರಾಮನಗರ ಜಿಲ್ಲೆ, ಚನ್ನಪಟ್ಟಣ ಶಹರದ ಸಾಹುರಾರ ಸ್ಪೀಟ್, ವಾರ್ಡ ಸಂಖ್ಯೆ 22 (18) ದಲ್ಲಿರುವ ಮನೆ ಸ್ಥಿರಾಸ್ತಿ, ಮುನ್ನಿಪಲ್ ಖಾತಾ ಸಂಖ್ಯೆ 1408, ಡೋರ್ ಸಂಖ್ಯೆ 1284/1098, ವಿಸ್ತೀರ್ಣ : ಪೂರ್ವ ಪಶ್ಚಿಮ 14 ಅಡಿ X ಉತ್ತರ ದಕ್ಷಿಣ 62 ಅಡಿ ಈ ಸ್ಥಿರಾಸ್ತಿ ಸಂಪೂರ್ಣ ಸ್ವತ್ತು ಚಕುಬಂದಿ : ಪೂರ್ವಕ್ಕೆ : ಬೇರೆಯವರ ಕಟ್ಟಡ, ಪಶ್ಚಿಮಕ್ಕೆ : ಶ್ರೀ ಎನ್. ಸಿ. ಸುಬ್ರಮಣ್ಯ ಇವರಿಗೆ ಸೇರಿದ ಗೋಡೌನ್, ಉತ್ತರಕ್ಕೆ :ಮುನ್ಸಿಪಲ್ ರಸ್ತೆ, ದಕ್ಷಿಣಕ್ಕೆ : ಶ್ರೀ ಎನ್. ವಿ. ಸೀನಪ್ಪ ಇವರಿಗೆ ಸೇರಿದ ನಿವೇಶನ.

ಸಹಿ/- ಅಧಿಕೃತ ಅಧಿಕಾರಿ ಸ್ಥಳ : ಬೆಂಗಳೂರು ಭಾರತೀಯ ಸ್ಟೇಟ್ ಬ್ಯಾಂಕ್ ದಿನಾಂಕ : .17.05.2023

इंडियन बेंक 🦓 Indian Bank

ಒದುಗರ ಗಮನಕ್ಕೆ ಪತ್ರಿಕೆಯಲ್ಲ ಪ್ರಕಟವಾಗುವ ಜಾಹೀರ<u>ಾ</u>ತುಗಳು

ವಿಶ್ವಾಸಹೂರ್ಣವೇ ಆದರೂ ಅವುಗಳಲ್ಲನ ಮಾಹಿತಿ, ವಸ್ತುಲೋಹ–ದೋಷ, ಗುಣಮಟ್ಟ ಮುಂತಾದವುಗಳ ಕುಲಿತು ಆಸಕ್ತ ಸಾರ್ವ೫ನಿಕರು ಜಾಹೀರಾತುದಾರರೊಡನೆಯೇ ವ್ಯವಹಲಸಖೇಕಾಗುತ್ತದೆ. ಅದಕ್ಕೆ ಪತ್ರಕೆ ജപ്പങ്ങുലവാനിപ്പുലല്ല.

– ಜಾಹೀರಾತು ವ್ಯವಸ್ಥಾಪಕರು



ಕರ್ನಾಟಕ ಗ್ರಾಮೀಣ ಬ್ಯಾಂಕ್ (ಭಾರತ ಸರ್ಕಾರದ ಸ್ಥಾಮ್ಯದ ನಿಗದಿತ ಬ್ಯಾಂಕ್, ಪ್ರಾಯೋಜಿಸಲ್ಪಡುವ-ಕೆನರಾ ಬ್ಯಾಂಕ್) ಪ್ರಾದೇಶಿಕ ಕಛೇರಿ: ಬೆಂಗಳೂರು-560072, ಕರ್ನಾಟಕ ರಿಕವರಿ & ಲೀಗಲ್ ವಿಂಗ್ ದೂರವಾಣಿ :080-23186095, 23217079, ಇಮೇಲ್:br2504@kgbk.in ನಂ. 19 & 19-1, 2ನೇ ಮಹಡಿ, ಸೌತ್ ಎಂಡ್ ರಸ್ತೆ, ಬಸವನಗುಡಿ, ಬೆಂಗಳೂರು-560004.

ಸ್ಥಿರಾಸ್ತಿಯ ಸ್ವಾಧೀನ ಸೂಚನೆ {ನಿಯಮ8(1)}

ಹಣಕಾಸು ಸ್ವತ್ತುಗಳ ಪ್ರಭೂತೀಕರಣ ಮತ್ತು ಸ್ವಾಧೀನಕರಣ ಹಾಗೂ ಭದ್ರತಾ ಹಿತಾಸಕ್ತಿ (ಎನ್ಫೋರ್ಸ್ಮರ್ಮೆ) ಜಾರಿ ಅಧಿನಿಯಮ 2002ರ ಅಡಿಯಲ್ಲಿ ಪ್ರಕರಣ 13(12)ರ ನಿಯಮ 3ರಲ್ಲೀ ಭದ್ರತಾ ಹಿತಾಸಕ್ಕಿ ಜಾರಿ ಕಾಯಿದೆ 2002ರ ಅನುಸಾರ ನೀಡಲಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಗೆ ಸಹಿ ಮಾಡಿರುವ, ಕರ್ನಾಟಕ ಗ್ರಾಮೀಣ ಬ್ಯಾಂಕ್, ಇದರ ಅಧಿಕೃತ ಅಧಿಕಾರಿಯಾಗಿದ್ದು ತಗಾದೆ ನೋಟೀಸನ್ನು ಕೆಳಕಂಡ ಸಾಲಗಾರರಿಗೆ ನೀಡಲಾಗಿದ್ದು, ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ನಗಳ ಒಳಗೆ ಸೂಚನೆಯಲ್ಲಿ ತಿಳಿಸಿದ ಮೊಬಲಗು ಮತ್ತು ಬಡ್ಡಿಯನ್ನು ಮರುಪಾವತಿ ಮಾಡಲು ಕೆಳ ಸೂಚಿಸಿರುವ ಸಾಲಗಾರರಿಗೆ/ ಅಡಮಾನದಾರರಿಗೆ/ ಜಾಮೀನುದಾರರಿಗೆ ಕೆಳಗೆ ತಿಳಿಸಿದ ದಿನಾಂಕದಂದ ನೀಡಿದ ಡಿಮ್ಸಾಂಡ್ ನೋಟೀಸಿನಲ್ಲಿ ಸೂಚಿಸಲಾಗಿತ್ತು. ಈ ಮೊತ್ತವನ್ನು ಮರುಪಾವತಿಸಲ ವಿಫಲರಾಗಿರುವುದೆರಿಂದ ಸಾಲಗಾರರಿಗೆ ಮತ್ತು ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಸದರಿ ನಿಯಮಗಳ ನಿಯಮ 8 ಓದಿಕೊಂಡಂತೆ ಅಧಿನಿಯಮದ ಪ್ರಕರಣ 13(4)ರ ಅನ್ನಯ ಆತನಿಗೆ/ ಅಕೆಗೆ ಪ್ರದತ್ತವಾಗಿರುವ ಅಧಿಕಾರಗಳನ್ನು ಚಲಾಯಿಸಿ, ಕೆಳ ಸಹಿದಾರರು ಕೆಳಗೆ ವಿವರಿಸಿರುವ ಸ್ತತ್ತನು ಸ್ಕಾಧೀನಪಡಿಸಿಕೊಂಡಿರುತಾರೆ.

ಮೂಲಕ ಸಾಲಗಾರರಿಗೆ ಕರೆ ನೀಡುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಪ್ರಕರಣ 13ರ ಉಪ–ಪ್ರಕರಣ (8)ರಂತೆ, ಲಭ್ಯವಿರುವ ಸಮಯದಲ್ಲಿ ಪಡೆದುಕೊಳ್ಳಬೇಕು. ಸದರಿ ಸ್ವತ್ತಿನ ಬಗ್ಗೆ ಯಾರೂ ವೃವಹರಿಸಬಾರದಾಗಿ ಮತ್ತು ಸದರಿ ಸ್ವತ್ತುಗಳ ಬಗ್ಗೆ ಯಾವುದೇ ವೃವಹಾರ ನಡೆಸಿದ್ದೇ ಅದರೆ ಅದು. ಕರ್ನಾಟಕ ಗ್ರಾಮೀಣ ಬ್ಯಾಂಕ್, ಕೆಳಕಂಡ ಶಾಖೆಗಳಿಗೆ ಬರಬೇಕಾಗಿರುವ ಕೆಳಕಂಡ ಮೊತ್ತ ಮತ್ತು ಇದರ ಸಹ–ಸಾಲಗಾರರುಗಳಿಗೆ ಮತ್ತು ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ.

ಶಾಖೆ : ಹಾವನೂರು

1) ಸಾಲಗಾರರ/ಜಾಮೀನುದಾರರ ಮತ್ತು ಅಡಮಾನದಾರರ ಹೆಸರು : (1) ಶ್ರೀ ವೆಂಕಟೇಶ್ .ಕೆ.ಎಸ್. ಬಿನ ಸಿಂಗೇಗೌಡ, (2) ಶ್ರೀಮತಿ ಶಕುಂತಲಾ ಕೋಂ. ವೆಂಕಟೇಶ್ .ಕೆ.ಎಸ್. ಇವರಿಬ್ಬರ ವಿಳಾಸ : ನಂ. 13, ಎಸ್.ಎಲ್.ಎನ್. ಶಾಲೆ ಹತ್ತಿರ, ತಿಗಳರಪಾಳ್ಯ, ಪೀಣ್ಯ 2ನೇ ಹಂತ, ಬೆಂಗಳೂರು–560058. ಮತ್ತು ಜಾಮೀನುದಾರರು : ಶ್ರೀ ಬೈರಪ್ಪ ಬಿನ್ ಸಿದ್ಧಲಿಂಗಯ್ಯ, ವಿಳಾಸ : ನೆಲಮಂಗಲ.

ಡಿಮ್ಯಾಂಡ್ ನೋಟೀಸ್ ದಿನಾಂಕ : 02.02.2023 ಸ್ವಾಧೀನ ನೋಟೀಸ್ ದಿನಾಂಕ : 16.05.2023 ಬಾಕಿ ಇರುವ ಮೊತ್ತ: ರೂ. 13,71,216/- (ರೂಪಾಯಿ ಹದಿಮೂರು ಲಕ್ಷದ ಎಪತೊಂದು ಸಾವಿರದ ಇನ್ನೂರ ಹದಿನಾರು ಮಾತ್ರ) 21.04.2023 ರಂದು ಇದ್ದಂತೆ **ಖಾತೆ ಸಂಖ್ಯೆ 42202102003215**. 22.04.2023ರಿಂದ ಬಡ್ಡಿ ಮತ್ತು ರೂ. 32,125/- (ರೂಪಾಯಿ ಮೂವತ್ತೆರೆಡು ಸಾವಿರದ ಒಂದು ನೂರ ಇಪ್ಪತ್ತೈದು ಮಾತ್ರ) 15.05.2023 ರಂದು ಇದ್ದಂತೆ **ಖಾತೆ ಸಂಖ್ಯೆ 42202234009920** ಮತ್ತು 16.05.2023 ರಿಂದ ಬಡಿ

ಭದ್ರತಾ ಆಸ್ತಿಯ ವಿವರಣೆ : ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಂತೆ ವಾಸಯೋಗ್ಯ ಮನೆ ಆಸ್ತಿ ನಂ. 20, ಖಾತಾ ನಂ. 99, ಅಸೆಸ್ ಮೆಂಟ್ ನಂ. 99, ಕರಿಯೋಬನಹಳ್ಳಿ ಬಿಬಿಎಂಪಿ ಪೌರ್ಡ್ ನಂ 40, ಯಶವಂತಪರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು. ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ 15 ಅಡಿ, ಉತ್ತರದಿಂದ ದಕ್ಷಿಣಕ್ಕೆ 40 ಅಡಿ, ಈ ಆಸ್ತಿಯು ಶ್ರೀಮತಿ ಶಕುಂತಲಾ ಕೋಂ. ವೆಂಕಟೇಶ್ . ರವರ ಹೆಸರಿನಲ್ಲಿದೆ. ಚ**ಕ್ಕುಬಂದಿ : ಪೂರ್ವಕ್ಕೆ :** ಅದೇ ಆಸ್ತಿಯ ಉಳಿದ ಭಾಗ, **ಪಶ್ಚಿಮಕ್ಕೆ :** ಸೈಟ್ ನಂ 19, ಉತ್ತರಕ್ಕೆ : ರಸ್ತೆ, ದಕ್ಷಿಣಕ್ಕೆ : ಬಾಷಾ ಸಾಬ್ರ್ ರವರ ಆಸ್ತಿ.

ಶಾಖೆ: ಚಿಕ್ಕಬಸ್ತಿ 2) ಸಾಲಗಾರರ/ಜಾಮೀನುದಾರರ ಮತ್ತು ಅಡಮಾನದಾರರ ಹೆಸರು : 1) ಶ್ರೀ ಹೆಚ್.ಆರ್

ಹೇಮಚಂದ್ರ ಬಿನ್ ರೇವಣ್ಣ .ಎಸ್, (ಸಾಲಗಾರರು & ಅಡಮಾನದಾರರು), ವಿಳಾಸ : ನಂ. 305. 7ನೇ ಕ್ರಾಸ್, ಬಾಲಾಜಿ ಲೇಔಟ್, ಮಲ್ಲತ್ತಹಳ್ಳಿ, ಬೆಂಗಳೂರು–560056 **2) ಶ್ರೀ ರಾಮೇಗೌಡ .ಟಿ** ಬಿನ್ ತಿಮೇಗೌಡ (ಜಾಮೀನುದಾರರು) ವಿಳಾಸ: ನಂ. 56, 5ನೇ ಕ್ರಾಸ್, ಕೆಂಚನಹಳ್ಳಿ, ಆರ್.ಆರ್. ನಗರ

ಡಿಮ್ಯಾಂಡ್ ನೋಟೀಸ್ ದಿನಾಂಕ: 09.02.2023 ಸ್ವಾಧೀನ ನೋಟೀಸ್ ದಿನಾಂಕ: 16.05.2023 **ಬಾಕಿ ಇರುವ ಮೊತ್ತ : ರೂ. 46,00,259**/– (ರೂಪಾಯಿ ನಲವತ್ತಾರು ಲಕ್ಷದ ಇನ್ನೂರ ಐವತ್ತೊಂಭತ್ತ ಮಾತ್ರ) 05.05.2023 ರಂದು ಇದ್ದಂತೆ ಮತ್ತು 06.05.2023 ರಿಂದ ಬಡ್ಡಿ ಖಾತೆ ಸಂಖ್ಯೆ 42240102000214 ಮತ್ತು ರೂ. 7.95.780/– (ರೂಪಾಯಿ ಏಳು ಲಕ್ಷದ ತೊಂಭತ್ತೈದು ಸಾವಿರದ ಏಳುನೂರ ಎಂಭತ್ತು ಮಾತ್ರೆ) 24.04.2023 ರಿಂದ ಬಡ್ಡಿ, ಖಾತೆ ಸಂಖ್ಯೆ 42240102003514.

ಭದ್ರತಾ ಆಸ್ತಿಯ ವಿವರಣೆ : ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಂತೆ ವಾಸಯೋಗ ಆಸ್ತಿ ಸೈಟ್ ನಂ. 305, ಅಸೆಸ್ಮರ್ಮಿಲ್/ಖಾತಾ ನಂ. 86/5/305, ಬಿಬಿಎಂಪಿ ಖಾತಾ ನಂ. 86/5 305/305/216, ವಿಸ್ತೀರ್ಣ : ಪೂರ್ವದಿಂದ ಪಶ್ಚಿಮಕ್ಕೆ 45 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 40 ಅಡಿ ಮಲ್ಲತ್ತಹಳ್ಳಿ ಗ್ರಾಮ, ಯಶವಂತಮರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು. ಈ ಆಸ್ತಿಯು ಶ್ರೀ ಹೆಚ್.ಆರ್. ಹೇಮಚಂದ್ರ ಬಿನ್ ರೇವಣ್ಣ .ಎಸ್ ಇವರ ಹೆಸರಿನಲ್ಲಿದೆ. ಚಕ್ಕುಬಂದಿ : ಹೂರ್ವಕ್ಕೆ : ರಸ್ತೆ ಪಟ್ಲಿಮಕ್ಕೆ : ಅದೇ ಆಸ್ತಿಯ ಭಾಗವು ಹೆಚ್.ಆರ್. ಸುಭಾಶ್ವಂದ್ರರವರಿಗೆ ಸೇರಿತ್ತು ಉತ್ತರಕ್ಕೆ : ಪ್ಯಾಸೀಜ್ & ಕೈಟ್ ನಂ. 304**, ದಕ್ಷಿಣಕ್ಕೆ :** ಸೈಟ್ ನಂ. 305ಎ.

ಶಾಖೆ : ಮೈಲನಹಳ್ಳಿ

3) ಸಾಲಗಾರರ/ಜಾಮೀನುದಾರರ ಮತ್ತು ಅಡಮಾನದಾರರ ಹೆಸರು: (1) ಶ್ರೀಮತಿ ಗಂಗರಾಜಮ್ನ ಕೊಂಡ ಲೇಟ್ ರಾಮಚಂದ್ರ .ಎಸ್.ಬಿ, (2) ಶ್ರೀ ನಾಗೇಂದ್ರ ಕುಮಾರ್ ಬಿನ್ ಲೇಟ್ ರಾಮಚಂದ್ರ .ಎಸ್.ಬಿ ಮತ (3) ಶ್ರೀ ಸಂತೋಷ್ ಕುಮಾರ್ ಬಿನ್ ಲೇಟ್ ರಾಮಚಂದ್ರ .ಎಸ್.ಬಿ, ಇವರೆಲ್ಲರ ವಿಳಾಸ : ನಂ. 19 8ನೇ ಕ್ರಾಸ್, ವಿನಾಯಕನಗರ, ಡಿಫೆನ್ಸ್ ಕಾಲೋನಿ, ಬಾಗಲೂರು ಕ್ರಾಸ್, ಕಟ್ಟಿಗೇನಹಳ್ಳಿ, ಬೆಂಗಳೂರ ಉತ್ತರ-562149. ಮತ್ತು ಜಾಮೀನುದಾರರು : ಶ್ರೀ ಶಿವರೆಡ್ಡಿ .ಎಸ್.ಎನ್ ಬಿನ್ ನಾರಾಯಣರೆಡ್ಡಿ, ವಿಳಾಸ ನಂ. 73/1, 1ನೇ ಮೈನ್, ಸಪ್ತಗಿರಿ ಬಡಾವಣೆ, ಕೋಗಿಲು ರಸ್ತೆ, ಮಾರುತಿನಗರ, ಯಲಹಂಕ ವೆಂಗಳೂರು-562149.

ಡಿಮ್ಯಾಂಡ್ ನೋಟೀಸ್ ದಿನಾಂಕ: 28.02.2023 ಸ್ವಾಧೀನ ನೋಟೀಸ್ ದಿನಾಂಕ: 16.05.2023 ಬಾಕಿ ಇರುವ ಮೊತ್ತ: ರೂ. 18,57,923/- (ರೂಪಾಯಿ ಹದಿನೆಂಟು ಲಕ್ಷದ ಐವತ್ರೇಳು ಸಾವಿರಾ ಒಂಭೈನೂರ ಇಪ್ಪತ್ತಮೂರು ಮಾತ್ರ) 21.04.2023 ರಂದು ಇದ್ದಂತೆ ಮತ್ತು 22.04.2023 ರಿಂದ ಬಡ್ಡಿ **ಭದ್ರತಾ ಆಸ್ತಿಯ ವಿವರಣೆ** : ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಂತೆ ಆಸ್ತಿ ಸೈಟ್ ನಂ. 19 ಆಸೆಸ್ ಮೆಂಟ್ ನಂ. 140, 141, 142 & 143, ಕಟ್ಟಿಗೇನಹಳ್ಳಿ ಗ್ರಾಮ, ಪಂಚಾಯಿತ್ ಖಾತಾ ನಂ. 211 ಹೊಸ ಪಿಐಡಿ ನಂ. 05-W0689-4, ಪಾಲನಹಳ್ಳಿ ಗ್ರಾಮ, ಪಾಲ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ವಿಸ್ತೀರ್ಣ : ಪೂರ್ವದಿಂದ ಪಶ್ಚಿಮಕ್ಕೆ 50 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 30 ಅಡಿ ಈ ಆಸ್ತಿಯು ಶ್ರೇ ರಾಮಚಂದ್ರ .ಎಸ್.ಬಿ ಬಿನ್ ಬುದ್ದಣ್ಣ ಮತ್ತು ಶ್ರೀಮತಿ ಗೆಂಗರಾಜಮ್ಮ ಕೋಂ. ಲೇಟ್ ರಾಮಚಂದ್ರ .ಎಸ್.ಬಿ ಇವರ ಹೆಸರಿನಲ್ಲಿದೆ. ಚಕ್ಕು**ಬಂದಿ : ಪೂರ್ವಕ್ಕೆ :** ಖಾಸಗಿ ಆಸ್ತಿ, **ಪಶ್ಚಿಮಕ್ಕೆ :** ರಸ್ತೆ ಉತ್ತರಕ್ಕೆ: ಸೈಟ್ ನಂ. 18, ದಕ್ಷಿಣಕ್ಕೆ: ಸೈಟ್ ನಂ. 20.

ದಿನಾಂಕ: 16.05.2023 ಸ್ಥಳ: ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್

ಮಂಡಳಿ ಸದಸ್ಯರು ಮತ್ತು ಬೋಧಕ ಸಿಬ್ಬಂದಿ, ಶಿಕ್ಷಣ ತಜ್ಞರು ಹಾಜರಿದ್ದರು. ಇವರಲ್ಲಿ ಪ್ರಮುಖವಾಗಿ ಕಾರ್ಯದರ್ಶಿ ಎಂ.ಭಾರದ್ವಾಜ್, ರಿಜಿಸ್ಪಾರ್ ಡಾ.ಡಿ.ಗುಣಶೇಖರನ್, ಪ್ರೊವೈಸ್ ಛಾನ್ನಲರ್(ಕ್ಯಾಂಪಸ್ ಲೈಫ್) ಗೌತಂ ರಾವ್, ಬೆಂಗಳೂರು ಕ್ಯಾಂಪಸ್ನ ಪ್ರೊ ವೈಸ್ ಛಾನ್ನಲರ್ ಪ್ರೊ.ಎಂ.ಎಸ್.ಮೋಹನ್ ಕುಮಾರ್ ಇದ್ದರು.

ಿತ್ತಡಗ್ರಸ್ಥ ಆಸ್ತಿ ನಿರ್ವಹಣೆ ಶಾಖೆ ನಂ. 10, ಮೊದಲ ಮಹಡಿ, ಇಂಡಿಯನ್ ಬ್ಯಾಂಕ್ ಕಟ್ಟಡಗಳು, ಕೆ ಜಿ ರಸ್ತೆ, ಬೆಂಗಳೂರು – 560009 ಅನುಬಂಧ- IV-A [ನಿಯಮ 8 (6) ನಿಬಂಧನೆಯನ್ನು ನೋಡಿ

ಅನುಬಂಧ- N-A (ನಿಯಮ 8 (6) ನಿಬಂಧನಯನ್ನು ನೋಡಿ]

ಸ್ಥಿರಾಸ್ತಿಗಳ ಮಾರಾಟ ಸೂಚನೆ

2002 ರ ಆರ್ಥಿಕ ಸ್ವತ್ತುಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿಯಡಿ ಮತ್ತು 2002 ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮೆಗಳ ಅಧಿನಿಯಮ 8(6) ರಲ್ಲಿರುವ ನಿಬಂಧನೆಗಳನ್ನು ಹಿದಿಕೊಂಡಂತೆ ಸ್ಥಿರಾಸ್ತಿಗಳ ಮಾರಾಟಕ್ಕೆ ಜಾರಿಗಳಿಸಿರುವ ಈ-ಹರಾಜು ಮಾರಾಟ ಸೂಚನೆ.
ಸಾಮಾನ್ಯ ಸಾರ್ವಾನಿಕರಿಗೆ ಮತ್ತು ವಿಶೇಷವಾಗಿ ಸಾಲಗಾರ(ರು) ಮತ್ತು ಜಾಮೀನುದಾರ(ರಿಗೆ) ಈ ನೋಟಿಸಿನ ಮೂಲಕ ತಿಳಿಸುವುದೇನೆಂದರೆ ಈ ಕೆಳಗೆ ವಿವರಿಸಲಾದ ಸ್ಥಿರಾಸ್ತಿ ಗಳನ್ನು ಭದ್ರತಾ ಸಾಲದಾತರಾಗೆ ಅಡಮಾನ ಮಾಡಲಾಗಿದ್ದು/ವಹಿಸಲಾಗಿದ್ದು, ಇವುಗಳನ್ನು, ಇವುಗಳನ್ನು, "ಎಲ್ಲರೆಯೋ," ಹೇಗಿದೆಯೇ," ಅಧಿಕಾರಿಯಾದ ಇಂಡಿಯನ್ ಇವುರಕ್ ಪಡೆದುಕೊಂಡಿದೆ, ಇವುಗಳನ್ನು, "ಎಲ್ಲರೆಯೋ," ಹೇಗಿದೆಯೇ," ಮತ್ತು "ಏನೇನಿವೆಯೋ" ಆಧಾರದ ಮೇಲೆ ದಿನಾಂಕ 07.06.2023 ರಂದು ಮಾರಾಟ ಮಾಡಲಾಗುವುದು, ಭದ್ರತಾ ಸಾಲದಾತರಿಗೆ ಬಾಕಿ ಇರುವ ಮೊತ್ತ ದಿನಾಂಕ 19.05.2023 ರಂದೆ ರೂ. 75.79,953.77/-(ರೂತಾಯು ವಶತ್ರೆಮೆ ಆಕೆ ಎಷಕೊಂಬತು ಸಾವಿರದ ಹಿಂದಲತು ನೂರ ವಶತಮೂರು ಮತ್ತು ಹೆಸು ತಮಕ್ಕೆ ಸಾರಿತ ಎಷಕೊಂಬತು ಸಾವಿರದ ಹಿಂದಲತು ನೂರ ವಶತಮೂರು ಮತ್ತು ಹೆಸು ತಮಕ್ಕೆ ಎತ್ತುಕೊಂಟಕ ನಿವರಿಸುವ ನಿಮಕ್ಕೆ ಮತ್ತು ಮತ್ತು ಸಂತಿ ಎತ್ತುಕೊಂಬತ್ತ ಎಷಕೊಂಬತು ಸಾವಿರದ ಹಿಂದಲತು ನೂರ ವಶತಮೂರು ಮತ್ತು ಹೆಸು ತಮಕ್ಕೆ ಮತ್ತು ಸಾವಿರವಿ ಹಿಂದಲತು ನೂರ ವಶತಮೂರು ಮತ್ತು ಹೆಸು ತಮಕ್ಕೆ ಮತ್ತು ಕಾರ್ಮತ್ತಿಗೆ ಅದುತು ನೂರ ವಶವಮೂರು ಮತ್ತು ಹೆಸು ತಮಕ್ಕೆ ಮತ್ತು ಕಾರವಿಕೆ ಸಾವಿರುತು ಸೂವಿರವ ಪತ್ತಮೂರು ತಮತ್ತು ಹೆಸು ತಮಕ್ಕೆ ಸಂತಿ ಎತ್ತುಕೊಂಬತು ಸಾವಿರದ ಹಿಂದಲತು ನೂರ ವಶತಮೂರು ಮತ್ತ ಹೆಸು ತಮಕ್ಕೆ ಮತ್ತು ಕಾರ್ಯವಿ ಆಕೆ ಪಡೆದು ಕಾರ್ಡಿಕೆ ಪರಾಟಕ ನೂರ ವಶತಮೂರು ಮತ್ತು ಹೆಸು ತಮಕ್ಕೆ ಕಾರ್ಡಿಕೆ ಪಾರ್ಡಿಕೆ ಪಡೆದು ಅನಿಕ್ಷ ಕಾರ್ಡಿಕೆ ಪಾರ್ವಿಕೆ ಸಂತಿ ಪಡೆಗು ಮತ್ತೆ ಮತ್ತಿಕೆ ಸಾವಿರದ ಹಿಂದಲತು ನೂರ ವಶವತಮೂರು ಮತ್ತು ಹೆಸು ತಮಕ್ಕೆ ಕಾರ್ಡಿಕೆ ಪಾರ್ದಿಕೆ ಪಾರ್ಡಿಕೆ ಸಾವಿರದ ಪಿಂದಲತು ನೂರ ವಶವತಮೂರು ಮತ್ತು ಹೆಸು ತಮಕ್ಕೆ ಪಡೆದು ಕಾರ್ಡಿಕೆ ಪಾರಕ್ಷ ಕಾರ್ಡಿಕೆ ಪಾರ್ಡಿಕೆ ಸಂಪರಕ್ಷ ಕಾರ್ಡಿಕೆ ಪಾರ್ಡಿಕೆ ಸಾವಿರುತ್ತ ಸಂಪರಕ್ಷ ಕಾರ್ಡಿಕೆ ಸಾವಿರುತ್ತ ಸಂಪರಕ್ಷ ಕಾರ್ಡಿಕೆ ಪಾರ್ಡಿಕೆ ಸಾವಿರುತ್ತ ಸಂಪರಕ್ಷ ಸಂಪರಕ್ಷ ಕಾರ್ಡಿಕೆ ಸಾವಿರದ ಪರಿಸುತ್ತ ಸಂಪರಕ್ಷ ಸಂಪರಕ್ಷ ಕಾರ್ಡಿಕೆ ಸಾವಿರುತ್ತ ಸಂಪರಕ್ಷ ಕಾರ್ಡಿಕೆ ಸಾವಿಕೆ ಸಾವಿರಿಕೆ ಸಾವಿಕೆ ಸಾವಿರುತ್ತ ಸಾವಿಕೆ ಸಾವಿರಿಕೆ ಸಾವಿರಿಕೆ ಸಾವಿರುತ್ತ ಸಾವಿರಿಕೆ ಸಾವಿಕೆ ಸಾವ (ರೂಪಾಯ ಎಪ್ಪತ್ತೆದು ಲಕ್ಷ ಎಪ್ಪತ್ತೊಂಬತ್ತು ಸಾವಿರದ ಒಂಭತ್ತು ನೂರ ಐವತ್ತಮೂರು ಮತ್ತು ಪೈಸಾ ಎಪ್ಪತ್ತೇಳು ಮಾತ್ರ) ಹೆಚ್ಚಿನ ಬಡ್ಡಿ ಮತ್ತು ಶುಲ್ಪಗಳು ಮತ್ತು ವೆಚ್ಚಗಳೊಂದಿಗೆ ಇಂಡಿಯನ್ ಬ್ಯಾಂಕ್, ಎಸ್ಎಎಮ್ ಶಾಖೆಗೆ ಬಾಕಿ ಇದೆ, ಭದ್ರತಾ ಸಾಲದಾರರಾದ,

ಶ್ರೀ ಗೋಪಿರಾಜು, ಫ್ಲಾಟ್ ನಂ. ಸಿ 101, ಮೊದಲ ಮಹಡಿ, ಜೈನ್ ಹೈಟ್ಸ್ ಈಸ್ಟ್ ಪೆರೇಡ್, ಕಗ್ಗದಾಸಪುರ ್ರಮ, ಬೆಂಗಳೂರು

-ಹರಾಜು ವಿಧಾನದ ಮೂಲಕ ಮಾರಾಟಕ್ಕೆ ತರಲು ಉದ್ದೇಶಿಸಿರುವ ಆಸ್ತಿಗಳ ನಿರ್ದಿಷ್ಟ ವಿವರಗಳನ್ನು

ಆಸ್ತಿಯ ವಿವರಣೆ

ಆಸ್ತ್ರಿಯ ವಿವರಣ ಎಲ್ಲಾ ಭಾಗ ವಿಭಾಗವು ಸೇರಿದಂತೆ ಸ್ಥತ್ತಿನ ವಸತಿ 2 ಬಿಎಚ್ ಕೆ ಫ್ಲಾಟ್ ಸಂಖ್ಯೆ ಸಿ 1 – 101, ಬ್ಲಾಕ್ ಮೊದಲ ಮಹಡಿಯಲ್ಲಿ, "ಜೈನ್ ಹೈಟ್ಸ್ ಈಸ್ಟ್ ಪೆರೇಡ್" ಎಂದು ಕರೆಯಲ್ಪಡುವ ಅಪಾರ್ಟ್ಫೆಂಟ್ ನಲ್ಲಿ, ಸರ್ವೆ ನಂ. 72/1 ಮತ್ತು 72/2 ಹೊಂದಿರುವ ಭೂಮಿಯಲ್ಲಿ ನಿರ್ಮಿಸಲಾದ ಒಂದು ಕಾರ್ ಪಾರ್ಕಿಂಗ್ ಜೊತೆಗೆ ಸೂಪರ್ ಬೆಲ್ಟ್ ಪ್ರದೇಶದ 1378 ಚದರ ಅಡಿ ಮತ್ತು ಅವಿಭಜಿತ ಭೂಮಿಯಲ್ಲಿ 587.409 ಚದರ ಅಡಿ ಸೂಪರ್ ಜಲ್ಟ್ ಪ್ರದೇಶದ 1378 ಜಾದರಿ ಆಡಿ ಮತ್ತು ಅವಿಭಜತ ಭೂಮಿಯಲ್ಲಿ 587,409 ಜಾದರಿ ಅಡಿ ಅಳತೆ, ಕಗ್ರದಾಸಪುರ ಗ್ರಾಮ, ಎಧೂತಿಪುರ ಗ್ರಾಮ, ವರ್ತಾರು ಹೋಬಳಿ, ಬೆಂಗಳೂರು ಪೂರ್ವ ಶಾಲ್ಲೂಕು ನಲ್ಲಿದೆ ಮತ್ತು ಸರ್ವೆ ನಂ. 160/2. ವಿಭೂತಿಪುರ ಗ್ರಾಮ, ವರ್ತೂರು ಹೋಬಳಿ, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರು, ಒಟ್ಟು 7 ಎಕರೆ 15 ಗುಂಟಾ ಅಳತೆಯ ಅಳತೆ, ಪ್ರಸ್ತುತ ಬೃಹತ್ ಬೆಂಗಳೂರು ಮಹಾನಗರ ಪಾಠಿಕೆ (ಜಿಡಿಎಂಪಿ) ಶ್ರಾಪ್ತಿಯೊಳಗೆ ಬಿಡಿಎಂಪಿ ಖಾತಾ ಸಂಖ್ಯೆ 15/12/1 ರಲ್ಲಿದೆ ಮತ್ತು ಚಕ್ಕುಬಂದಿ: ಸ್ವತ್ತಿನ ಚಕ್ಕುಬಂದಿ: ಪೂರ್ವದಿಂದ: ಸರ್ವೆ ನಂ.70 ಮತ್ತು ಸರ್ವೆ 15/2 ರ ಉಳಿದ ಭಾಗ, ಪತ್ನಿಮದಿಂದ: ರಸ್ತೆ . ಉತ್ತರದಿಂದ: ಸರ್ವೆ ನಂ. 71, ದಕ್ಷಣದಿಂದ: ಸರ್ವೆ ನಂ. 160/2 ರ ಉಳಿದ ಭಾಗ ಮತ್ತು ವಿಭೂತಿಪುರ ಗ್ರಾಮದ ಗಡಿ

ಫ್ಲಾಟ್ ಚಕ್ಕುಬಂದಿ:ಪೂರ್ವದಿಂದ: ತೆರೆದ ಜಾಗ **ಉತ್ತರದಿಂದ:** ಪ್ರವೇಶ ಬಾಗಿಲು/ಕಾರಿಡಾರ್ ಆಸ್ತಿಯ ಮೇಲಿನ ಹಿಂದಿನ ಹೊರೆಗಳು

ಇ-ಹರಾಜಿನ ದಿನಾಂಕ ಮತು ಸಮಯ

ಮೀಸಲು ಬೆಲೆ

ಇಎಂಡಿ ಮೊತ ಬಿಡ್ ಹೆಚ್ಚಳದ ಮೊತ್ತದ

ಪಶ್ಚಿಮದಿಂದ: ಫ್ಲಾಟ್ ಸಂಖ್ಯೆ. ಸಿ 102, ದಕ್ಷಿಣದಿಂದ: ತೆರೆದ ಜಾಗ ರೂ. 87,50,000/-ರೂ. 25,000/-

07.06.2023 ಬೆಳಿಗೆ 11ರಿಂದ ಸಂಜೆ 4.00ರವರೆಗೆ

IDIB30263955786 ಆಸ್ತಿ ಐಡಿ ನಂ ್ಲೈನ್ ಬಿಡ್ನಲ್ಲಿ ಭಾಗವಹಿಸಲು ನಮ್ಮ ಇ–ಹರಾಜು ಸೇವಾ ಪೂರೈಕೆದಾರ ಎಂಎಸ್ಟಿಸಿ ಲಿಮಿಟಿಡ್ ನಾರ್ಲೈ ಬರ್ಡನ್ನಿ ಬಳಗುವಹಿಸಲ ನಮ್ಮ ಇ.—ಹಾರ್ಟಾಮ ಸಮಾ ಪುಸ್ಕರ್ಣದಲ್ಲಿ ಪರವಸ್ ವಸ್ತ್ರ ಶರ್ಮ ಪ್ರೆಪಸ್ಟ್ರೆಟ್ 1 (www.mstcecommerce.com/auction/home/ibap) ಭೇಟಿ ನೀಡಲು ಬಿಡ್ಡಾದರರಿಗೆ ೂಚಿಸಲಾಗಿದೆ. ತಾಂತ್ರಿಕ ಸಹಾಯಕ್ಕಾಗಿ ದಯವಿಟ್ಟು ಎಂಎಸ್ಟ್ ಟಿಸಿ ಹೆಲ್ಡ್ ಡೆಸ್ಟ್ ಸಂಪ್ರೈ 033-3400020/23400021/23400022 ಮತ್ತು ಸೇವಾ ಪೂರೈಕೆದಾರರ ಸಹಾಯ ಕೇಂದ್ರದಲ್ಲಿ ಲಭ್ಯವಿರುವ ಇತರ ಸಹಾಯವಾಣಿ ಸಂಪ್ರೆಗ್ಗಳಿಗೆ ಕೆರೆ ಮಾಡಿ. ಎಂಎಸ್ಟ್ ಟಿಸಿ ಲಿಮಟಿಡ್ ನೊಂದಿಗೆ ನೋರದಣೆ ಮಾಹಿತಿಗಾಗಿ ows.buy ibapiop@mstcecommerce.com ಅನ್ನು ಸಂಪರ್ಕಿಸಿ ಮತ್ತು ಇಎಂಡಿ ಮಾಹಿತಿಗಾ? ಯವಿಟ್ಟು ibapifin@mstcecommerce.com ಅನ್ನು ಸಂಪರ್ಕಿಸಿ. ಬ್ರಿ ವಿವರಗಳು ಮತ್ತು ಆಸ್ತಿಯ ಫೋಟೋ ಮತ್ತು ಹರಾಜು ನಿಯಮಗಳು ಮತ್ತು ಇರತ್ತುಗಳಿಗಾಗಿ ದಯವಿಟ್ಟ

ವೈಟಿ ನೀಡಿ: https://ibapi.in ಮತ್ತು ಈ ಫೋರ್ಟರ್ ಗೆ ಸಂಬಂಧಿಸಿದ ಸಷ್ಟೀಕರಣಗಳಿಗಾಗಿ, ದಯವಿಟ್ಟ ಸಹಾಯವಾಣಿ ಸಂಖ್ಯೆ '18001025026' ಮತ್ತು '011–41106131' ಅನ್ನು ಸಂಪರ್ಕಿಸಿ. https://libapi.in ಮತ್ತು www.mstcecommerce.com ವೆಬ್ಸ್ಟೇಟ್ ನಲ್ಲಿ ಆಸ್ತಿಯನ್ನು ಹುಡುಕುವಾಗ ಮೇಲೆ

ತಿಳಿಸಿದಂತೆ ಆಸ್ತಿ ಐಡಿ ಸಂಖ್ಯೆಗಳನ್ನು ಬಳಸಲು ಬಿಡ್ದಾರರಿಗೆ ಸಲಹ ನೀಡಲಾಗುತ್ತದೆ ದಿನಾಂಕ:20.05.2023 ಅಧಿಕೃತ ಅಧಿಕಾರಿ ಇಂಡಿಯನ್ ಬ್ಯಾಂಕ

ಸಂಯುಕ್ತ್ರ್ಕರ್ಕಾಟಕ ಕ್ಲಾಸಿಫೈಡ್ ස්දුක්ෂගේ ವಿವರಗಆಗೆ ಸಂಪರ್ಕಿಸಿ:

9740809407-9902008429 Email: skadvtblr@gmail.com

ಬಹಿರಂಗ ಹರಾಜು ಮೆ॥ ಮರುಧರ್ ಬ್ಯಾಂಕರ್, ಎ.ಜೆ. ರೋಡ್,

ಗುಂಡ್ಲುಪೇಟೆ. ಇವರಲ್ಲಿ 01-07-2021 ರಿಂದ 30-12-2021 ರವರೆಗೆ ಗಿರವಿ ಇಟ್ಟು ಬಿಡಿಸಿಕೊಳ್ಳದ ಪದಾರ್ಥಗಳನ್ನು ದಿನಾಂಕ 27-05-2023 ರಂದು ಬೆಳಿಗ್ಗೆ 11.00 ಗಂಟೆಗೆ ಈ ಮೇಲ್ಕಂಡ ವಿಳಾಸದಲ್ಲಿ ನರೇಶ್ ಕುಮಾರ್, ಗೌ. ಅಪ್ರ್ಯೂವ್ಡ್ ಆಕ್ಷನೀಯರ್, ಕೆ-50, ಬನುಮಯ್ಯ ಚೌಕ, ಮೈಸೂರು -24. ಇವರು ಹರಾಜು ಮಾಡುವರು

ಬಹಿರಂಗ ಹರಾಜು ಮೆ॥ ಪಿ. ಮಹಾವೀರ್ ಚಂದ್, # 367

ನಂ. ಎಫ್-78/1, ತ್ಯಾಗರಾಜ ನ್ಯೂ ರೋಡ್, ಕೆ.ಅರ್. ಮೊಹಲ್ಲ, ಮೈಸೂರು **ශ**ವರಲ್ಲಿ 30-11-2019 වංසි 30-03-2022 ರವರೆಗೆ ಗಿರವಿ ಇಟ್ಟು ಬಿಡಿಸಿಕೊಳ್ಳದ ಪದಾರ್ಥಗಳನ್ನು ದಿನಾಂಕ 28-05-2023 ಪದಾರ್ಥಗಳನ್ನು ಏನಾರ್ ಸ್ಟ್ರಾರ್ ರಂದು ಬೆಳಿಗ್ಗೆ 11.00 ಗಂಟೆಗೆ ಈ ಮೇಲ್ಕಂಡ ಸ್ಟ್ರಾರ್ ಕ್ರಮಾರ್, ಗೌ. ವಿಳಾಸದಲ್ಲಿ ನರೇಶ್ ಕುಮಾರ್, ಗೌ. ಅಪ್ರ್ಯೂವ್ಡ್ ಆಕ್ಷನೀಯರ್, ಕೆ-50, ಬಹುಮಯ್ಯ ಚೌಕ, ಮೈಸೂರು – 24. ಇವರು ಹರಾಜು ಮಾಡುವೆರು.

ಮನೆಯಿಂದಲೇ ಕೆಲಸ ಗುಡ್ ಲೀಫ್ ಕವರ್

ಮೆಡಿಕಲ್ ಬಾಕ್ಸ್, ಪೆನ್ನಿಲ್ ಪ್ಯಾಕಿಂಗ್ ಕೆಲಸ ಹಾಗೂ ಡೇಟಾ ಎಂಟ್ರಿ, ಮೊಬೈಲ್ ಟೈಪಿಂಗ್ ಕೆಲಸ ಗಳಿಸಿ ತಿಂಗಳಿಗೆ ರೂ. 25,000 ಎಂದ 28,000/-ಸಂಪರ್ಕಿಸಿ:

91138 42077

ಜಾಹೀರಾತುಗಳು ವಿಶ್ರಾಸ ಪೂರ್ಣವೇ ಆದರೂ, ಅವುಗಳಲ್ಲಿನ ಮಾಹಿತಿ, ವಸ್ತುಲೋಪ-ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು

ಓದುಗರ ಗಮನಕೆ

ಪತ್ರಿಕೆಯಲ್ಲಿ ಪ್ರಕಟವಾಗುವ

ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. – ಜಾಹೀರಾತು ವ್ಯವಸ್ಥಾಪಕರು

CMYK